

Date: September 05, 2025

To, **BSE Limited,** 1st Floor, New Trading Ring, Rotunda Building, PJ Towers, Dalal Street, Mumbai – 400 001

**Scrip Code: 544414** 

Dear Sir/ Madam,

#### Sub: Newspaper Advertisement

National Stock Exchange of India Limited Exchange Plaza, Bandra- Kurla Complex, Bandra (East), Mumbai – 400 051 NSE Symbol: BLUSPRING

Pursuant to Regulation 30 and 47 of the Securities and Exchange Board of India (Listing Obligations and Disclosure Requirements) Regulations, 2015, please find enclosed herewith a copy of the newspaper advertisements titled 'Notice of the 1st Annual General Meeting and E-Voting Information' published in Financial Express, English Newspaper and Hosa Digantha, Kannada Newspaper on September 05, 2025.

The above information will also be available on the website of the Company at <a href="https://www.bluspring.com">www.bluspring.com</a>.

Request you to please take the same on record.

Yours sincerely,

For Bluspring Enterprises Limited

Arjun Makhecha Company Secretary & Compliance Officer Membership no. ACS 29253

Encl: as above

FINANCIAL EXPRESS

## Yamini Investments Company Ltd

Regd. Off: B-614, Crystal Plaza, opp. Infinity Mall, New Link Road. Andheri(W), Mumbai-400053 Email ID: yaminiinvestments@gmail.com **CIN:** L67120MH1983PLC029133

NOTICE OF 42nd ANNUAL GENERAL MEETING, REMOTE E-VOTING INFORMATION AND BOOK CLOSURE

The notice is hereby given that:

- 1. The 42nd Annual General Meeting ('AGM') of the Company will be held on Thursday, 25th September, 2025 at 12:30 PM through video conferencing (VC)/ other audio visual means (OAVM) in compliance with all the applicable provisions of the Companies Act. 2013 ("the Act") and the Rules made thereunder and the SEBI (Listing Obligations and Disclosure Requirements) Regulations, 2015 ("Listing Regulation") read with General Circular No. 14/2020 dated April 8, 2020 read with General Circular No. 17/2020 dated April 13, 2020 read with General Circular No 39/2020 dated December 31, 2020, 10/2021 dated June 23, 2021 and 20/2021 dated December 8, 2021 and 3/2022 dated May 5, 2022 issued by the Ministry of Corporate Affairs, Government of India (collectively referred to as "MCA Circulars") followed by Circular issued by the SEBI (collectively referred to as "relevant circulars") to transact the Ordinary & Special Business, as set out in the Notice of AGM;
- Electronic Copies of the Notice of AGM and Annual Report for 2024-25 have been sent to all members whose email IDs are registered with the Depository Participants The same is also available on the Company's Website- https://yaminiinvestments.co.in/ The dispatch of Notice of AGM has been completed on 03rd September, 2025.
- Members holding shares either in physical form or in dematerialized form, as on the cut-off date of 18th September, 2025, may cast their vote electronically on the Ordinary & Special Business as set out in the Notice of AGM through electronics voting system of National Security Depositary Limited (NSDL) from a place other than venue of AGM ("remote e-voting").

### All the members are informed that:

- The Ordinary & Special Business as set out in the Notice of AGM may be transacted through voting by electronics means:
- The remote e-voting shall commence on Monday, 22th September, 2025 at 9:00 A.M. IST
- The remote e-voting shall end on Wednesday, 24th September, 2025 at 5:00 P.M
- iv. The cut-off date for determining the eligibility to vote by electronic means or at the AGM is Thursday, 18th September, 2025.
- Any person, who acquire shares of the Company and become member of Company after dispatch of the Notice of AGM and holding shares as of cut-off date i.e Thursday, 18th September, 2025, may obtain the login ID and password by sending a request at evoting@nsdl.com. However, if person is already registered with NSDL for e-voting then existing user ID and password can be used for casting vote:
- vi. Members may note that: a) the remote e-voting module shall be disabled by NSDL after the aforesaid date and time for voting and once the vote on a resolution is cast by the members, the member shall not be allowed to change it subsequently; b) the facility for voting through ballot paper shall be made available at the AGM; and c) the member may participate in the general meeting even after exercising his right to vote through remote e-voting but shall not be allowed to vote again in the meeting; and d) a person whose name is recorded in the register of members or in the register of beneficial members maintained by the depositories as on the cut-off date only shall be entitled to avail the facility of remote e-voting or voting at the AGM through ballot paper;
- vii. The Notice of AGM is available on the Company's websitewww.yaminiinvestments.co.in and
- viii. In case of gueries, members may refer to the Frequently Asked Questions (FAQs) for members and e-voting user manual for members at the Downloads Section of www.evoting.nsdl.com or call on toll free number 022-48867000/ 24997000 or at the designated email ID: evoting@nsdl.com., who will address the grievances connected with the electronic voting. Members may also write to the Company Secretary at the above mentioned email ID at yaminiinvestments@gmail.com

#### **BOOK CLOSURE**

The Register of Members and the Share Transfer books of the Company will remain closed from Friday, 19th September, 2025 to Thursday, 25th September, 2025 (both days

> By Order of the Board For Yamini Investments Company Ltd

Place: Mumbai Dated: 04.09.2025

Kalpana Agarwala **Company Secretary** 

# MOTISONS JEWELLERS LIMITED

Registered Office: 270, 271, 272 & 76, John Bozar, Jaipur - 302003 Corporate Office: SB-110, Motisons Tower, Lalkothi, Tonk Road, Jaipur - 302015 • F-33, Gautam Marg, Vaishali Nagar, Jaipur - 302021 Tel No: +91-0141-4160000 Email: motisons@gmail.com Website: www.motisonsjewellers.com | ClN: L36911RJ2011PLC035122

INFORMATION AND CLOSURE OF REGISTER OF MEMBERS

## NOTICE OF 14TH ANNUAL GENERAL MEETING, REMOTE E-VOTING

Notice is hereby given that the 14th Annual General Meeting ("AGM") of the Members of Motisons Jewellers Limited ("the Company") will be held on Saturday, 27th September, 2025 at 03:00 P.M. (IST) through Video Conference ("VC")/Other Audio-Visual Means ("OAVM") to transact the business as set out in the Notice of the AGM dated Monday, 01st September, 2025 in compliance with the applicable provision of Companies Act 2013 ("the Act") read with Rules framed thereunder and the SEBI (Listing Obligations and Disclosure Requirements)Regulations, 2015 ("SEBI(LODR)") read with Circular Nos. 14/2020, 17/2020, 20/2020,02/2021,21/2021, 02/2022, 10/2022,09/2023 and 09/2024 dated 08th April, 2020, 13th April, 2020; 05th May, 2020; 13th January, 2021; 14th December, 2021; 05th May, 2022, 28th December, 2022, 25th September, 2023 and September 19, 2024 respectively and other circulars issued by the Ministry of Corporate Affairs (collectively referred to as "MCA Circulars") and Circular Nos. SEBI/HO/CFD/ CMD1/CIR/ P/2020/79 dated May 12, 2020, SEBI/HO/CFD/ CMD2/ CIR/P/2021/11 dated January 15, 2021 SEBI/HO/CFD/CMD2/CIR/P/2022/62, dated May 13, 2022; SEBI/HO/CFD/PoD-2/P/CIR/2023/4 dated January 05, 2023, SEBI/HO/CFD/CFD-PoD-2/P/CIR/2023/167 dated October 07, 2023 and SEBI/HO/CFD/CFD-PoD-2/P/CIR/2024/133 dated 03rd October. 2024 issued by the Securities and Exchange Board of India (collectively referred to as "SEBI Circulars").

Notice of the AGM and Annual Report for the financial year 2024-25 have been sent in electronic mode to the members whose e-mail addresses are registered with the Company Depository Participants(s), unless any member has requested for a physical copy of the same. Further, in accordance with the Regulation 36 (1) (b) of the SEBI (Listing Obligations and Disclosure Requirement) Regulations, 2015 ("LODR Regulations"), a letter containing the web-link including the exact path, where complete details for accessing the notice of 14th AGM and Annual Report for financial year 2024-25 of the Company has been sent to all those Members who have not registered their email IDs. Members may note that the notice of AGM and Annual Report for the financial year 2024-25 will also be available on the Company's website at www.motisonsjewellers.com, website of Stock exchanges i.e. BSE Limited and National stock exchange of India Ltd. i.e. www.bseindia.com and www.nseindia.com respectively and on the website of MUFG Intime India Private Limited (Formerly Known as Link Intime India Private Limited) at https://instavote.linkintime.co.in.

The register of members and Share Transfer Books of the company will remain closed from Sunday, 21st September, 2025 to Saturday, 27th September, 2025 (both days inclusive) for the purpose of Annual General Meeting.

Pursuant to the provision of Section 108 of Companies Act read with Rule 20 of the Companies (Management and Administration) Rules 2014 (as amended) and Regulation 44 of Securities Exchange Board of India (Listing Obligations and Disclosure Requirements) Regulations, 2015, the Company is providing e-voting facilities to its members through MUFG Intime India Private Limited (Formerly Known as Link Intime India Private Limited) at https://instavote.linkintime.co.in) in respect of business to be transacted at the said AGM and the business may be transacted through voting by electronic means ("remote e-voting").

## In this regard, the Members are hereby further informed that:

- a) The re-mote e-voting period shall begin on Wednesday, 24th September, 2025 at 09:00 A.M. ("IST") and end on Friday, 26th September, 2025, at 05:00 P.M. ("IST") remote evoting shall not be allowed beyond the said date and time. During this period shareholders of the Company, holding shares either in physical form or in dematerialized form, as on the cut-off date i.e., Saturday, 20th September, 2025 may cast their vote
- b) A person, whose name is recorded in the register of members or in the register of beneficial owners maintained by the depositories as on the cut-off date i.e. Saturday, 20th September, 2025, only shall be entitled to avail the facility of remote e-voting or e-voting at the AGM. The detailed procedure/instruction for remote e-voting and e-voting at the AGM are contained in the Notice of the AGM.
- meeting) shall be in proportion to one vote per equity share of the Company held by them as on Saturday, 20th September, 2025 ("Cut-off date")

The voting rights of the Members (for voting through remote e-voting or e-voting during the

- d) Any person, who acquires shares of the Company and becomes a Member of the Company after sending of the Notice and holds shares as on the cut-off date, may obtain the login ID and password by sending a request at rnt.helpdesk@in.mpms.mufg.com mentioning their demat account number/folio number, PAN, name and registered address. However, if he/she is already registered with MUFG Intime India Private Limited (Formerly Known as Link Intime India PrivateLimited) for remote e-voting then he/she can use his/her existing User ID and password for casting the vote:
- e) Members who have not cast their vote through remote e-voting and are present in the
- AGM through VC/OAVM shall be eligible to vote through e-voting at the AGM. Shareholders who have voted through Remote e-voting will also be eligible to attend the meeting. However, they will not be eligible to vote through e-voting at the meeting.
- g) Process for those shareholders whose email addresses are not registered with the depositories for obtaining login credentials for e-voting for the resolutions proposed in this
- For Physical shareholders-Please provide necessary details like Folio No., Name of shareholder, scanned copy of the share certificate (front and back), PAN (selfattested scanned copy of PAN card), AADHAR (self-attested scanned copy of Aadhar Card) by email to i.e. mt.helpdesk@in.mpms.mufg.com and get the same registered.
- · For Demat shareholders-Please update your email id & mobile no, with your respective Depository Participant (DP)
- For Individual Demat shareholders-Please update your email id & mobile no, with your respective Depository Participant (DP) which is mandatory while e-Voting & joining virtual meetings through Depository.
- The Company has appointed Mr. Akshit Kumar Jangid, Practicing Company Secretary (FCS 11285, CP No. 16300), partner of M/s. Pinchaa & Co., Jaipur, as a Scrutinizer to scrutinize the e-voting during the AGM and remote e-voting process in a fair and transparent manner. The results declared along with the report of Scrutinizer shall be placed on the website of the Company at www.motisonsjewellers.comand on the website of MUFG Intime India Private Limited at https://instavote.linkintime.co.inimmediately.after the declaration of result by the Chairman or a person authorized by him in writing. In case you have any queries or issues regarding remote e-voting including e-voting you
- may refer the Frequently Asked Questions ("FAQs") and e-Voting manual available at https://instavote.linkintime.co.in under help section or write an email to rnt.helpdesk@in.mpms.mufg.com or contact the company at telephone no: +91-0141-4160000, E-mail- complianceofficer@motisons.com Contact Person: Bhavesh Surolia. Company Secretary and Compliance Officer. By Order of the Board of Directors

Place: Jaipur

Date: 04" September 2025

---

For Motisons Jewellers Limited

Bhavesh Surolia Company Secretary and Compliance Officer M. No.: A64329



Corporate Identity Number: L15520PB1944PLC001970 Registered Office: Jagatjit Nagar-144 802, Distt. Kapurthala (Punjab) Telephone: (0181) 2783112; Email: jil@jagatjit.com Website: www.jagatjit.com

### NOTICE OF THE 80TH ANNUAL GENERAL MEETING. BOOK CLOSURE AND E-VOTING

Notice is hereby given that the 80th (Eightieth) Annual General Meeting (AGM) of the Company will be held on Friday, the 26th September, 2025 at 11.00 a.m. through Video Conference ("VC")/ Other Audio Visual Means ("OAVM"), to transact the businesses as set out in the Notice of AGM. The AGM is convened in compliance with the applicable provisions of the Companies Act, 2013 and the Rules made thereunder, provisions of SEBI (Listing Obligations and Disclosure Requirement) Regulations, 2015 and the provisions of General Circular No. 09/2024 dated 19th September, 2024 read with circulars issued earlier on the subject ("MCA Circulars") and SEBI Circular No. SEBI/HO/ CFD/CFD-PoD2/P/CIR/2024/133 dated 3rd October, 2024 read with the circulars issued earlier on the subject ("SEBI Circulars").

In compliance with the above mentioned provisions, the Company has on 3rd September, 2025 completed the dispatch of Notice of AGM and Annual Report for the financial year 2024-25, through electronic mode to those members whose email addresses are registered with the Company/ Depository Participant ("DP"). These documents are also available on Company's website www.jagatjit.com and website of the Stock Exchange i.e. BSE Limited at www.bseindia.com.

Pursuant to the provisions of Section 91 of the Companies Act, 2013 and Rules made thereunder and Regulation 42 of SEBI (Listing Obligations and Disclosure Requirement) Regulations, 2015, the Register of Members and the share transfer books of the Company will remain closed from Monday, 22nd September, 2025 to Friday, 26th September, 2025 (both days inclusive) for the purpose of AGM.

In terms of Section 108 of the Companies Act, 2013 read with Rule 20 of the Companies (Management and Administration) Rules, 2014 and relevant provisions of SEBI (Listing Obligations and Disclosure Requirement) Regulations, 2015, the Company is providing facilities for remote e-Voting through electronic means before the AGM. The facility for voting through electronic voting system shall also be made available during the meeting on the date of AGM. Members may attend the AGM through Video Conference ("VC")/ other Audio Visual Means ("OAVM"). The members who cast their vote by remote e-voting may participate in the AGM. However, they shall not be entitled to cast their vote again. Members participating in the AGM through VC/OAVM who have not cast their vote by remote e-voting shall be allowed to vote through e-Voting at the AGM.

The Board has appointed Mr. Mohd. Saqib, Practicing Company Secretary (C.P No. 18116) and Proprietor of Sagib & Associates, Company Secretaries as the Scrutinizer to scrutinize the entire voting process in a fair and transparent manner.

The Company has engaged the services of Central Depository Services (India) Limited (CDSL) as the agency to provide, the facility of remote e-voting and the facility of attending AGM through VC/OAVM and e-voting at AGM. The remote e-voting period commences at 9.00 a.m. on Tuesday, 23rd September, 2025 and ends at 5:00 p.m. on Thursday, 25th September, 2025. The remote e-Voting module shall be disabled by CDSL for voting thereafter. Voting rights will be reckoned on the shares registered in the name of the Members as on 19th September, 2025 (cut-off date). A person whose name is recorded in the register of members or beneficial owners as on cut-off date i.e. Friday, 19th September, 2025, only shall be entitled to avail the facility of remote e-voting as well as e-voting during AGM.

All grievances connected with the facility for voting by electronic means may be addressed to Mr. Rakesh Dalvi, Sr. Manager, (CDSL) Central Depository Services (India) Limited, A Wing, 25th Floor, Marathon Futurex, Mafatlal Mill Compounds, N M Joshi Marg, Lower Parel (East), Mumbai - 400013 or send an email to helpdesk. evoting@cdslindia.com or call at toll free No. 18002109911. Members may also contact Mr. Roopesh Kumar, Company Secretary at roopesh.kumar@jagatjit.com.

For Jagatiit Industries Limited

Date: 4th September, 2025 Place: New Delhi

Roopesh Kumar Company Secretary

# Bluspring

#### BLUSPRING ENTERPRISES LIMITED Corporate Identity Number (CIN): L81100KA2024PLC184648

Registered Office: 3/3/2 Bellandur Gate, Sarjapur Main Road, Bellandur, Bangalore, Bangalore South, Karnataka, India, 560103; Tel: 080-6105 6001

Website: www.bluspring.com: Email: corporatesecretarial@bluspring.com

### NOTICE OF THE 1<sup>ST</sup> ANNUAL GENERAL MEETING AND E-VOTING INFORMATION

Notice is hereby given that:

- 1. The 1st (First) Annual General Meeting ("AGM") of Bluspring Enterprises Limited ("the Company") is scheduled to be held through Video Conferencing ("VC") / Other Audio-Visual Means ("OAVM") on Tuesday, September 30, 2025 at 03:00 P.M. (IST) to transact the businesses as set forth in the Notice of the AGM dated Thursday, July 31, 2025 in compliance with General Circular No. 09/2024 dated September 19, 2024 issued by the Ministry of Corporate Affairs ("MCA") and SEBI/HO/CFD/CFD-PoD-2/P/CIR/2024/133 dated October 03, 2024 issued by the Securities and Exchange Board of India ("SEBI") (hereinafter together referred as "Circulars") and other applicable laws.
- 2. In compliance with the above Circulars, the Notice of the AGM along with the Annual Report for the period ended March 31, 2025 has been sent electronically on Thursday, September 04, 2025, to all those shareholders whose e-mail IDs are registered with the Company/ Depository Participants ("DP's")/ Registrar and Share Transfer Agent ("RTA") on Friday, August 29, 2025. The Notice of the AGM and Annual Report are also available on the website of the Company at https://bluspring.com/, website of the Stock Exchanges and on the website of Central Depository Services (India) Limited ("CDSL") at www.evotingindia.com.
- A letter providing a weblink and a QR code for accessing the Notice of the AGM and Annual Report was dispatched on Thursday, September 04, 2025 to those Shareholders who have not registered their email address with the Company/ DP's/ RTA.
- The Shareholders holding shares either in physical form or dematerialised form shall cast their vote electronically through electronic voting system ('remote e-voting') of CDSL at www.evotlngindia.com. Only those shareholders whose names are recorded in the Register of Members or in the Register of Beneficial Owners maintained by the Depositories as on the cut-off date i.e. Tuesday, September 23, 2025, shall be entitled to avail the facility of remote e-voting.
- 5. All the Shareholders are Informed that:
- a) The cut-off date for determining the eligibility to vote by remote e-voting or by e-voting system at the AGM shall be Tuesday, September 23, 2025.
- b) The remote e-voting shall commence on Saturday, September 27, 2025 at 09:00 A.M. (IST) and end on Monday, September 29, 2025 at 05:00 P.M. (IST) (both days inclusive).
- c) The remote e-voting will not be permitted beyond the aforesaid date and time and the remote e-voting module will be disabled upon the expiry of the aforesaid timeframe.
- d) Once the vote on the resolution is cast by the Shareholder, he/she shall not be allowed to change it subsequently.
- e) The Shareholders who have not cast their vote by remote e-voting shall be eligible to cast their vote through e-voting during the AGM. Shareholders who have voted through remote e-voting shall be eligible to attend the AGM, however, they shall not be eligible to vote at
- holding shares in dematerialised form, physical form and Shareholders who have not registered their email addresses have been provided in the Notice of the AGM along with the instructions for attending the AGM through VC/OAVM.
- 6. The Company has appointed Mr. V. Sreedharan (FCS 2347; CP 833) and in his absence Mr. Pradeep B Kulkarni, (FCS 7260; CP 7835), Practicing Company Secretaries and Partners of M/s. V. Sreedharan & Associates, Company Secretaries, Bengaluru, as the Scrutinizer to scrutinize the remote e-voting process and e-voting at the AGM in a fair and transparent manner, the results of which shall be declared on the website of the Company, Stock Exchanges and CDSL.
- 7. Shareholders who are holding shares in demat mode and have not updated their KYC details are requested to register their email id and other KYC details with their depositories through their DP's.
- 8. In case of any queries or issues regarding attending the AGM and remote e-Voting from the CDSL e-Voting System, the Shareholders may refer to the Frequently Asked Questions ('FAQs') and e-voting manual available on the CDSL website or may write an email to helpdesk.evoting@cdslindia.com or contact at toll-free no. 1800 21 09911 or can connect to RTA at irg@integratedindia.in.

For Bluspring Enterprises Limited

Arjun Makhecha

Place: Kolkata

Dated: 4th September, 2025

**BENGALURU** 

Date : September 04, 2025 Place : Bengaluru

----

Company Secretary and Compliance Officer Membership no. ACS 29253

### "IMPORTANT" Whilst care is taken prior to acceptance of advertising

copy, it is not possible to verify its contents. The Indian Express (P) Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever.



HERO FINCORP LIMITED

CIN: U74899DL1991PLC046774

Regd. Office: 34, Community Centre, Basant Lok, Vasant Vihar, New Delhi – 110057

Corporate Office: 9, Community Centre, Basant Lok, Vasant Vihar, New Delhi – 110057

Website: www.herofincorp.com, Email – investors@herofincorp.com, Tel: 011-49487150

**NOTICE TO SHAREHOLDERS** OPENING OF SPECIAL WINDOW FOR RE-LODGEMENT OF TRANSFER REQUESTS OF PHYSICAL SHARES

Notice is hereby given that in terms of SEBI Circular No. SEBI/HO/MIRSD/MIRSD-PoD/P/CIR/2025/97 dated July 2, 2025, a special window has been opened only for re-lodgement of transfer deeds, which were lodged prior to the deadline of April 1, 2019 and rejected returned / not attended, due to deficiency in the documents/ process or otherwise. The re-lodgement window shall remain open for a period of six months i.e. from July 7, 2025 till January 6, 2026

Eligible shareholders are requested to contact the Company's Registrar and Share Transfer Agent (RTA), MUFG Intime India Private Limited at Email ID mt,helpdesk@in.mpms.mufg.com or at their office at Noble Heights. 1st Floor, Plot NH 2, C-1 Block, LSC, Near Savitri Market, Janakpuri, New Delhi – 110058 or the Company at <a href="mailto:lnvestors@herofincorp.com">lnvestors@herofincorp.com</a> for further assistance. During this period, the securities that are re-lodged for transfer (including those requests that are pending with the Company / RTA as on date) shall be issued only in demat mode, once all the documents are found in order by RTA. The lodger must have demat account and

provide its Client Master List ("CML"), along with the transfer documents and share certificates, while re-lodging the documents for For Hero FinCorp Limited

Shivendra Suman

Company Secretary and Compliance Officer

Place: New Delhi Date: September 04, 2025

**SMT ENGINEERING LIMITED** 

(Formerly known as Adarsh Mercantile Limited)

CIN: L33120WB1992PLC055082 Regd. Office: 8a & 8b, Satyam Towers 3, Alipore Road, Kolkata West Bengal, India, 700027. Corporate Office: Plot No. 23 D Sector A Sanwer Road Industrial Area,

Near Parle G Biscuit Factory, Indore 452015 Madhya Pradesh, India. Email Id: compliance@saimachinetools.com | Website: www.smtel.in | Contact Details +91 9109197950

### NOTICE CONVENING THE ANNUAL GENERAL MEETING OF THE COMPANY

Notice is hereby given that in compliance with all the applicable provisions of the Companies Act, 2013 and the Rules made

thereunder and the Securities and Exchange Board of India ('SEBI') (Listing Obligations and Disclosure Requirements) Regulations, 2015 read with other applicable Circulars issued by the Ministry of Corporate Affairs ('MCA') and SEBI, the Annual General Meeting ('AGM') of the members of the SMT Engineering Limited ('Company') will be held through Video Conferencing (VC)/ Other Audio Visual Means (OAVM) on Tuesday, the 30th day of September, 2025 at 12:30 PM (IST), to transact the businesses as set out in the Notice of the AGM. Members attending the AGM through VC/OAVM will be counted for the purpose of reckoning the quorum under Section 103 of the Companies Act, 2013. Members will be provided with the facility to attend the AGM through electronic platform provided by Central Depository Services (India) Limited ('CDSL'). The Notice convening the AGM along with Annual Report of the Company will be made available on the Company's website at www.smtel.in and on the website of Stock Exchange i.e. BSE Limited at www.bseindia.com and also on website of the CDSL at www.evotingindia.com. The Notice convening the AGM along with Annual Report of the Company will be dispatched

by electronic mode only to all the Members whose e-mail addresses are registered with the Company / Registrar and Transfer Agent /Depository Participants and physical copy of the same will be made available only on request. Further, as per amended Regulation 36 of SEBI (Listing Obligations and Disclosure Requirements) Regulations, 2015, a letter which includes the weblink and exact path of the Annual Report of the Company will be sent to those shareholders who have not registered their e-mail address(es), with the Company/Registrar and Share Transfer Agent of the Company Members who have not registered their e-mail address are requested to submit their request to Niche Technologies Private Limited (Registrar and Transfer Agent) by submitting the prescribed forms as available on their website viz. www.nichetechpl.com or at Company's website at www.smtel.in. Members holding shares in demat form are requested to

register / update their e-mail address with their Depository Participant(s) directly. Members holding shares in physical form are requested to update their e-mail, PAN, Nomination, Contact details, Bank details and specimen signatures as per requirement under SEBI Master Circular Vide No. SEBI/HO/MIRSD/POD-1/P/CIR/2024/37 dated May 07, 2024 The Company is also providing the facility to the members to exercise their right to vote through remote e-voting in respect of the resolution proposed as will be set-forth in the Notice through the remote e-voting facility provided by CDSL during the remote e-voting period. The detailed instructions regarding the remote e-voting shall be provided in the notes to the Notice

Members holding shares in demat mode / physical form who have not registered their e-mail addresses with the Company / Depository can obtain Notice of the AGM, Annual Report and / or login details for joining the AGM through VC/OAVM facility including remote e-voting, by providing a duly signed request letter with Name, DPID-CLID / Folio No., self-attested copy of PAN and etc., to nichetechpl@nichetechpl.com or compliance@saimachinetools.com.

By order of the Board **SMT Engineering Limited** 

Date: 05.09.2025 Place: Indore

Mohd Shanawaz Shekh (Company Secretary & Compliance Officer)

BRNL

## BHARAT ROAD NETWORK LIMITED

CIN: L45203WB2006PLC112235 Registered Office: Plot No. X1 - 2 & 3, Ground Floor, Block - EP, Sector - V, Salt Lake City, Kolkata - 700 091

NOTICE FOR THE 18TH ANNUAL GENERAL MEETING, E-VOTING INFORMATION AND INFORMATION ON "SAKSHAM NIVESHAK" - 100 DAYS CAMPAIGN LAUNCHED BY THE INVESTOR EDUCATION AND PROTECTION FUND AUTHORITY (IEPFA). MINISTRY OF CORPORATE AFFAIRS (MCA)

Tel No. 033 6666 2700, Website: www.brnl.in, Email: cs@brnl.in

(A) Annual General Meeting NOTICE is hereby given that the 18th Annual General Meeting ("AGM") of the Company is scheduled to be

held on Friday, September 26, 2025 at 2:30 p.m. through Video Conferencing ("VC")/Other Audio-Visual Means ("OAVM") in compliance with all the applicable provisions of the Companies Act. 2013 and the Rules made thereunder and the Securities and Exchange Board of India ("SEBI") (Listing Obligations and Disclosure Requirements) Regulations, 2015, read with relevant circulars issued by the Ministry of Corporate Affairs ("MCA") and SEBI to transact the business set out in the Notice calling the 18th AGM. Members participation at the AGM and voting through the VC/OAVM facility shall be reckoned for the purpose of quorum under section 103 of the Companies Act, 2013. In compliance with the regulatory requirements, the Notice of the 18th AGM and the Annual Report for the

FY 2024-25 have been sent on 4th September, 2025 to the Members of the Company whose email addresses are registered with the Company's Registrar and Share Transfer Agent / Depository Participant(s). The aforesaid documents are also available on the Company's website at www.brnl.in and on the website of the Stock Exchanges, i.e., BSE Limited and National Stock Exchange of India Limited at www.bseindia.com and www.nseindia.com, respectively, and on the website of Company's Registrar and Transfer Agent, KFin Technologies Limited ("KFintech"), at https://evoting.kfintech.com. Further, in compliance with Regulation 36(1)(b) of the Listing Regulations, a letter providing the web-link,

including the exact path, where Annual Report for the Financial Year 2024-25 is available, has also been sent to those members whose e-mail address is not registered with the Company / Registrar and Transfer Agent / Depository Participants / Depositories on 4th September, 2025.

All relevant documents referred to in the Notice of the AGM and Statement pursuant to Section 102 of the Companies Act, 2013 are available electronically for inspection without any fee by the members from the date of circulation of the AGM Notice up to the date of AGM. Members seeking to inspect such documents can send an email to cs@brnl.in.

(B) Instruction for e-voting:

In compliance with the provisions of Section 108 of the Companies Act, 2013, read with Rule 20 of the Companies (Management and Administration) Rules, 2014, provision of Regulation 44 of SEBI Listing Regulations, 2015 and in terms of SEBI Master circular dated November 11, 2024 on "e-voting facility provided by Listed Companies", the Members will have the opportunity to cast their votes remotely on the businesses as set forth in the Notice of the AGM through remote e-voting system. Facility for voting through electronic voting system will also be made available at AGM (Insta Poil) through the voting services provided by KFintech.

Individual shareholders holding securities in demat mode are allowed to vote, by way of single login credential, through their demat account maintained with Depository Participants / websites of Depositories in order to increase the efficiency of the voting process. Shareholders are advised to update their mobile number and email id in their demat accounts in order to access e-Voting facility. The procedure to login and access remote e-voting facility is given under the Notes to Notice of AGM. Individual shareholders holding shares in physical form and non-individual shareholders will be able to participate

in remote e-voting as per instructions given under the Notes to Notice of AGM. The login credentials for remote e-voting should be used for attending the AGM through VC / OAVM.

The remote e-voting facility will be available during the following voting period: Commencement of remote e-voting: Tuesday, 23rd September, 2025 at 9:00 A.M.

End of remote e-voting: Thursday, 25th September, 2025, at 5:00 P.M. The remote e-voting will not be allowed beyond the aforesaid date and time and the remote e-voting module

shall be forthwith disabled by KFintech upon expiry of the aforesaid period. A person, whose name is recorded in the Register of Members or in the Register of Beneficial Owners maintained by the depositories, as on the cut-off date, i.e. 19th September, 2025 shall be entitled to avail the facility of remote e-voting as well as voting at the 18th AGM, A person who is not a Member as on the cut-off date should

treat this Notice for information purposes only. In case a person has become a Member of the Company after dispatch of AGM Notice but on or before the cutoff date, i.e. 19th September, 2025, he/she may obtain the User ID and Password in the manner as mentioned below:

If the mobile number of the Member is registered against folio no. / DP ID Client ID, the Member may send SMS: MYEPWD <space> E-Voting Event Number + DP ID Client ID to 9212993399 Example for NSDL: MYEPWD < SPACE > IN12345612345678 Example for CDSL: MYEPWD < SPACE > 1402345612345678

If e-mail address or mobile number of the Member is not registered against Folio No. / DP ID Client ID.

then on the home page of https://evoting.kfintech.com, the Member may click "Forgot Password" and enter Folio No. or DP ID Client ID and PAN to generate a password.

participant(s) with whom they maintain their demat accounts.

Example for Physical: MYEPWD < SPACE> XXXX1234567890

Member may call at KFintech's Toll Free number 1800-3454-001. Member may send an e-mail request to evoting@kfintech.com. However, Kfintech shall endeavour to send

User ID and Password to those new Members whose e-mail IDs are available. (C) Manner of registering / updating email addresses

Members holding shares in physical mode and who have not registered/updated their email IDs, are requested to register/update the same by sending duly signed request letter mentioning their Folio no. and the email id that is to be registered, to the Company's email id cs@brnl.in and/or to KFintech's email id einward ris@kfintech.com. Members holding shares in dematerialized mode are requested to register/update their email with the depository

In case of any guery and/or grievance, in respect of voting by electronic means. Members may refer to the Help & Frequently Asked Questions (FAQs) and E-voting user manual available at the download section of https://evoting.kfintech.com or contact Mr. Mohd Mohsin Uddin - Senior Manager (Unit: Bharat Road Network Limited) of KFin Technologies Limited, Selenium Building, Tower-B, Plot No 31 & 32, Financial District, Nanakramguda, Serilingampally, Hyderabad, Rangareddy, Telangana India - 500 032. or at evoting@kfintech.com or at Toll Free No. 1-800-309-4001, for any further clarifications.

(D) "SAKSHAM NIVESHAK" - 100 days campaign launched by the Investor Education And Protection Fund Authority (IEPFA), Ministry of Corporate Affairs (MCA)

The Investor Education and Protection Fund Authority, Ministry of Corporate Affairs has vide its Circular dated

July 16, 2025 requested the Companies to launch a 100 days Campaign - "Saksham Niveshak", an initiative to reach out to shareholders whose dividend remain unpaid / unclaimed, from 28th July 2025 to 6th November 2025. During this campaign period, all the shareholders who have not claimed their Dividend for any Financial Years from 2017-18 to 2018-19 (No dividend was paid thereafter by the Company) or have not updated their KYC or have any issues related to unclaimed dividends and shares may write to Registrar and Transfer Agent (RTA) KFin Technologies Limited at Plot No 31 & 32, Selenuim Building, Tower B, Financial District, Nanakramguda, Gachibowli, Hyderabad, Telangana-500 032 at email id einward.ris@kfintech.com with copy to cs@brnl.in. Shareholders are therefore requested to act promptly and take necessary action at the earliest possible viz. updation of KYC to prevent their dividends / equity shares from being transferred to Investor Education and Protection Fund. Please reach out to the RTA / Company Secretary in this regard for necessary assistance in the matter

For Bharat Road Network Limited Ankita Rathi

ACS: 46263

Company Secretary and Compliance Officer

----

epaper.financialexpress.com

f) The instructions for remote e-voting and e-voting during the AGM for the Shareholders

IN THE COURT OF THE SURVEY TECHNICAL ASSISTANT AND DEPUTY DIRECTOR OF LAND RECORD BENGALURU URBAN DISTRICT AT BENGALURU

APPEAL. No. 33/2025

BETWEEN: Sri. T. Munirajappa & other:

AND: Sri. N. Muniswamy & others ... Respondents NOTICE TO RESPONDENT No. 13

To. Sri. NanjeeMariyappa, aged about 76 years, S/o Late Peddanna, R/at Hunasamaranahalli Village & Post, Jala Hobli, Yelahanka Taluk, Bangalore Dist-552157

#### IN THE COURT OF THE PRIL CIVIL JUDGE (SD) AT KUNIGAL OS No.261/2022.

Plaintiffs: 1. Jayamma d/o Nanjaiah w/o Rajanna a/a 50 years, R/o Kodihalli village. Amrutur Hobli, Kunigal Taluk. Plaintiff: Union Bank of India. Rajarajeshwarinagar Branch, Now r/o H No.141, 1st main Road Bangalore - 560 098 Muneswara layout, Ahttur, Yalahanka Bangalore-560064.

2. Savithrarnma D/o Nanjaiah w/o Ramanna a/a 54 years r/o Kodihalli village, Amrutur Hobli, Kuigal Taluk. Now r/o H No.1133, 7th cross, Akshya Ahttur layout, Yalahanka Bangalore-560064.

V/s Defendants: 1. Ramaiah s/o late Nanaiah a/a 62 years, 2. Puttashankara s/o late Nanaiah a/a 56 years, 3. Nagamma w/o late Ganagnanjaiah a/a 60 years, 4. Pushpa d/o late Ganagnanjaiah a/a 38 years, 5. Punitha s/o late Ganagnaniaiah a/a 35 years 6. Pooja d/o late Ganagnanjaiah a/a 32 years, 7. Shivamma w/o ate Ramakrishna a/a 56 years, **8. Rakshitha** d/o lete Ramakrishna a/a 30 years, **9. Ahbishek** s/o late Ramakrishna a/a 28 years, 10. Leela d/o late Gangamma a/a 42 years, 11. Kavitha d/o late Gangamma a/a 40 years, 12. Manjunath s/o late Gangamina a/a 38 **13. Snivanna** s/o la e Nanjaiah a/a 52 years, R/o H No.6/1, 11 cross, Parvathi pura, Rajanuknite, Hesaragatta Hobli, Yalanka Taluk, Banglore - 560064 Defendants No, 1, 2 and 7 to 9 are r/o Kodihalli village, Amruthur Hobli, Kunigal Taluk. Defendants No.3 to 6 are r/o H No.154, 2nd Floor, 19th cross, 3rd Block, 4th stage, 7th B main, Basaveshwaranagara Banglore-560079. No.10 to 12 are r/o H No.13, 5 cross Sumagali Seva Ashrama road, Hebbala

PAPER PUBLICATION

The plaintiff filed the above suit for partition and separate possession of the plaintiff share in respect of th suit schedule properties in Sy No.7/1 suit schedule properties in Sy No.7/1 measuring 0.07 guntas, Sy No.8/1 measuring 0.38 guntas, Sy No.8/2 measuring 0.38 guntas, Sy No.8/5 measuring 0.12 guntas, Sy No.8/5 measuring 0.12 guntas, Sy No.2/7 measuring 0.06 guntas, Sy No.2/1/17 measuring 0.06 guntas, Sy No.21/17 measuring 0.02 guntas, Sy No.23/18 measuring 1.02 guntas, SyNo. 26/1 measuring 1.02 guntas, SyNo.36 measuring 1.02 guntas, SyNo.36 measuring 1 acres, SyNo, 36 measuring 3.00 acres, Sy No.43/1 measuring 0.24 guntas, SyNo, 44/2 measuring 0.06 guntas, Sy No.45 measuring 0.20.08 guntas, Sy No.48/4 measuring 0.05

Bnaglore-560024.

guntas, Sy No.48/4 measuring 0.05 guntas, Sy No.67 measuring 0.20 guntas, Sy No.70 measuring 0.13 guntas, Sy No. 24/3 measuring 1.04 guntas, Sy No.142/3 measuring 0.19 guntas. The above said properties item No. 1 to 17 are situated at Kodihalii village and item No, 18 and 19 are situated at sanaba village, Amrutur Hobli, Kunigal Taluk on the basis of ancestral properties of the plaintiff. The plaintiff filed the above suit before the Principal civil judge (SD) a' kunigal for obtain the partition. But the plaintiffs made as parties in this suit defendant No, 1 to 13. The defendants No.1 to 7 and 9 to 13 are served the suit summons. But the defendant No, 8 evaded the service of suit summon through court and as well as RPAD. If defendant No. 8 having any right or tile interest may file thei written statement and objection in thi suit. The case is posted on: 27.10.2025 at 11.00 AM. If defendant No, 8 is no filed their any statement and objection The matter will be heard and decide the same in favour of the plaintiff. Given under my seal and signed on th day of 4th September 2025. Sirestedar, Prl Civil Judge Court at Kunigal.

S.U. Singrigowda, Advocate, Kunigal

ಸಂಖ್ಯೆ: ನೆಯೋಪ್ಸಾ/CLU/33/2025-26

ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಕಂದಾಯ ದಾಖಲಾತಿಗಳಂತೆ

ಮಾಲೀಕರ ಹೆಸರು

ಶ್ರೀ ಚಾರ್ಲ್ನ. ಡಿ. ವೆಬ್ಸ್ಟಾರ್ ಬಿನ್

ಡಿ.ಟಿ. ವೆಬ್ ಸ್ಟಾರ್

ಮಾಡಲು ಕೋರಿರುತ್ತಾರೆ.

ವಾಸಾಸಂಇ/ವಾ.ಪ್ರ/2638/ಆಡ್ವರ್ಟೋ/2025-26

Given under my hand the seal of the Cour of this Court the 30.08.2025. By Order of the Court Sd/- Senior Sheristedar Commercial Court Unit City Civil Court, Bengaluru

to the Defendant.

decided EX-PARTE.

Advocate for Plaintiff Rohit. R. Achar, B.A. LL.B, Advocate No.123, 1st Floor, MS Complex, 9th Main, Ideal Homes Township, RR Nagar, Bangalore - 60 098.

IN THE COURT OF COMMERCIAL

COURT AT BANGALORE CITY

Com. O.S. No.811 OF 2025

M/s. Dhanalakshmi Fancy Store

Under Order V Rule 20 (1-A) of the CPC

Summons to the Defendant

M/s. Dhanalakshmi Fancy Store

Represented by its Proprietor, Mr. Jagadish

Giri S/o. Sri Rangiri, aged about 24 years.

No. 172, Manjunatha Complex, 2nd Stage

The Plaintiff has institued the above suit

against you for the recovery of a total sum

of Rs.5,20,000=00 along with Court Costs,

and future interest at 12.00 % p.a

compounded monthly from the date of

suit till date of realization. Therefore you are

all hereby summoned to appear before this

Hon'ble Court either in person or through

a duly instructed Advocate on 13.10.202

at 11A.M to answer the claim of the Plaintiff

On your failure to appear before the Court

on the aforesaid date the case will be

SCHEDULE: Stocks, Book Debts belonging

Rajagopal Nagar, Bangalore - 560 058.

IN THE COURT OF THE XXVIII ADDITIONAL CITY CIVIL JUDGE AT BENGALURU (CCH-29)

ARBITRATION SUIT No. 25001 OF 2020

BETWEEN: M/S N.D. DEVELOPERS PRIVATE

LIMITED, a Private Limited Compan

NOTICE TO DEFENDANT NOS. 8, 9 AND 10 UNDER ORDER V RULE 20 OF CIVIL

PROCEDURE CODE

To, 1. MR. JAYARAMAREDDY son of late Sri

2. MRS. RATHNAMMA, wife of Jayarama Reaged about 58 years .....Defendant No. 9

aged about 58 years ....Defendant No. 9
3. MR. MAHESH, son of Jayarama Reddy, aged

Respondent No.8 to 10 are residing at No.403 Gayathri Residency, Agara Post, Bengaluru - 560102.

WHEREAS the Plaintiff has filed an Arbitratio

Suit in A S. No. 25001 of 2020 against the Defendants before the Honble 28th Addl. City Civil Judge at Bangalore seeking to call for the records in Arbitration Case in AC No. 178 of 2018

and to set aside the Award dated 20.01.2020

passed therein as per Annexure - "A".
You are hereby summoned to appear before this Court in person or duly instructed Advocate

Court in person or duly instructed Advocate on 16.09.2025 at 11 '0' Clock in the forenoon to

answer the claim and you are directed to produce on that day with all the documents upon which you inlend to rely in support of your defence. Take notice that in default of your appearance on

the day before mentioned, the application will be

Given under my hand seal of this Hon'ble Cou on the 29th day of August 2025.

By order of the Court, Deputy Registrar,

City Civil Court, Bengaluru.
ADVOCATE FOR PLAINTIFFS
MRS. GOWRI. H, Advocate

201 Commerce House, 9/1 Cunningham Road, Bengaluru- 560 052. Ph : 9886311923 / 9916216892

heard and determined in your absence.

...Defendant No. R

AND : SMT. BHARATHI AND OTHERS

Madhappa Reddy, aged about 66 years

IN THE COURT OF THE 3rd ADDL, CIVIL JUDGE(Sr.Div) AT TUMAKURU

PETITIONER: Na RESPONDENT: The Branch Manager State Bank of India PUBLIC NOTICE

Notice is hereby given that a petition has been made by the petitioner to this court U/s 372 of Indian Succession Act for grant of succession certificate with respect schedule DESCRIPTION OF THE PETITION SCHEDULE

1. A/C No.	PRINCIPAL AMOUNT	VALUEDATE	MATURITY DATE
1.4254514495.	Rs.72,000-00.	22-12-2023.	22.12.2028.
2.42981243423.	Rs.50,000/-00.	18-05-2024.	18-05-2029.
3.64090570909.	Rs.20,000/-00.	08-02-2020.	08-02-2028.
4.64174428714.	Rs.80,000/-00.	08-06-2020.	08-06-2025.
5.54024750284.	Rs. 10,000/-00.	13-02-2020.	13-02-2025.
6.64158885963.	Rs.50,000/-00.	18-11-2019.	18-11-2024.
7.64077629239.	Rs.20,000/-00.	04-05-2019.	04-05-2027.
8.38450303374.	Rs.40,000/-00.	10-05-2019.	10-05-2029.
9.64144180946.	Rs.60,000/-00.	25-07-2019.	25-07-2024.
10.42992056654	Rs.50,000/-00.	00-00-0000.	22-05-2029

Total. Rs.4,10000-00 (Four Lakh Ten Thousand) PETITION SCHEDULE No.2.				
1. A/C No.	PRINCIPAL AMOUNT	VALUEDATE	MATURITY DATE	
1.0522302000126/2.	Rs.1,40,000-00,	19-06-2017.	19.06.2022.	
2.0522302000133/1.	Rs.1,00,000/-00.	20-08-2013.	20-08-2018.	
3.052230200093/4.	Rs.1,00,000/-00.	15-03-2013.	15-03-2023	
4.052230200093/2.	Rs.45,000/-00.	15-10-2011.	14-10-2021.	
5.0522302000133/2.	Rs.1,00,000/-00,	04-12-2013.	04-12-2023.	
6.0522302000102/1.	Rs.50,000/-00.	07-02-2012.	07-02-2017.	
7.0522302000151/2.	Rs.4,00,000/-00.	18-05-2016.	18-05-2019.	
8.0522302000091/1.	Rs.30,000/-00.	18-05-2011.	18-05-2021.	
9.0522302000110/1.	Rs.65,000/-00.	20-06-2012.	20-06-2017.	
10.0522302000151/3.	Rs.50,000/-00.	17-01-2019.	17-01-2021.	
11.0522302000151/5.	Rs. 1,35,000/-00.	23-12-2019.	23-12-2022.	
12.0522302000093/3.	Rs. 1,00,000/-00.	26-02-2013.	26-02-2023.	
13.0522302000133/4.	Rs.95,000/-00.	02-07-2014.	02-07-2019.	
14.0522302000102/3.	Rs.2,00,000/-00.	07-10-2021.	07-10-2026.	
15.0522302000091/3.	Rs.4,00,000/-00.	27-10-2021.	27-10-2026.	
16.0522302000151/1.	Rs.1,00,000/-00.	08-12-2014.	08-12-2024.	
17.0522302000133/8.	Rs.90,000/-00.	12-03-2014.	12-03-2024,	
To	tal. Rs 20.10.000-00. (Twee	ty Lakh Ten Thousan	d)	

3. The court has fixed the 13-10-2025 Day of for hearing the said petition. Interested person / persons may appear in person or through an advocate duly instructed in that regard on the said date at 11:00 A.M., failing which the matter will be heard and decide experte. Give under my hand and seal of the court on this 03/09/2025

By order of the Court, Senior Sheristedar, Senior Division & CJM Court, Turnakuru

ಜಾಹೀರಾತಿಗಾಗಿ ಸಂಪರ್ಕಿಸಿ :9845438807 / 9611755391

ನೆಲಮಂಗಲ ಯೋಜನಾ ಪ್ರಾಧಿಕಾರ

2ನೇ ಮುಖ್ಯರಸ್ತೆ, ಸದಾಶಿವನಗರ, ನೆಲಮಂಗಲ – 562123. ದೂರವಾಣಿ: 9663046622 ಇ–ಮೇಲ್: nelamangala.pa@gmail.com

ಸಾರ್ವಜನಿಕ ಪ್ರಕಟಣೆ

ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 134 ಬೆಂರುಪ್ಸಾ 2006 ದಿನಾಂಕ: 13-02-2007 ರನ್ನಯ ಬೆಂಗಳೂರು

ಉತ್ತರ ತಾಲ್ಲೂಕು, ದಾಸನಪುರ-3 ಹೋಬಳಿ, ವೆಂಕಟಾಪುರ ಗ್ರಾಮವು "ನೆಲಮಂಗಲ ಸ್ಥಳೀಯ ಯೋಜನಾ

ಪ್ರದೇಶದ" ವ್ಯಾಪ್ತಿಗೆ ಒಳಪಟ್ಟಿದ್ದು, ನೆಲಮಂಗಲ ಸ್ಥಳೀಯ ಯೋಜನಾ ಪ್ರದೇಶಕ್ಕೆ ಸರ್ಕಾರದ ಆದೇಶ ಸಂಖ್ಯೆ

ನಅಇ 150 ಬಿಎಂಆರ್ 2013, ದಿನಾಂಕ: 01-06-2015 ರಲ್ಲಿ ಅನುಮೋದನೆಗೊಂಡಿರುವ ಮಹಾಯೋಜನೆಯಲ್ಲಿ

ಈ ಕೆಳಕಂಡ ಜಮೀನನ್ನು "ವ್ಯವಸಾಯ" ವಲಯದಲ್ಲಿ ಕಾಯ್ದಿರಿಸಲಾಗಿರುತ್ತದೆ. ಈ ಹಿನೈಲೆಯಲ್ಲಿ ಕರ್ನಾಟಕ

ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 14(ಎ) ರ ಅಡಿಯಲ್ಲಿ "ವಸತಿ" ಉದ್ದೇಶಕ್ಕೆ ಭೂ

ಉಪಯೋಗ ಬದಲಾವಣೆ ಮಾಡಲು ಅರ್ಜಿದಾರರು ಕೋರಿರುವಂತೆ "ವ್ಯವಸಾಯ" ವಲಯದಿಂದ "ವಸತಿ"

ಉದ್ದೇಶಕ್ಕೆ ಭೂ ಉಪಯೋಗ ಬದಲಾವಣೆ ಮಾಡುವ ಸಂಬಂಧ ಈ ಪ್ರಕಟಣೆ ಪ್ರಕಟವಾದ ದಿನಾಂಕದಿಂದ

15 ದಿವಸಗಳೊಳಗಾಗಿ ಆಕ್ಷೇಪಣೆಗಳನ್ನು ಲಿಖಿತವಾಗಿ ಸದಸ್ಯ ಕಾರ್ಯದರ್ಶಿಗಳು, ನೆಲಮಂಗಲ ಯೋಜನಾ

ಪ್ರಾಧಿಕಾರ, ನೆಲಮಂಗಲ ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ. ನಿಗಧಿತ ಅವಧಿಯ ನಂತರ ಬರುವ ಯಾವುದೇ

ಷರಾ:- ಪ್ರಶ್ನಿತ ಸರ್ವೆ ನಂಬರ್ ಜಮೀನಿನ ಪರಿಸರದಲ್ಲಿ ವಸತಿ ಬೆಳವಣಿಗೆಗಳು ಬಂದಿದ್ದು, ಪ್ರಶ್ನಿತ

ಜಮೀನಿನಲ್ಲಿ ವಸತಿ ವಿನ್ಯಾಸ ನಕ್ಷೆ ಅನುಮೋದನೆ ಪಡೆದು ಅಭಿವೃದ್ಧಿ ಪಡಿಸುವುದರಿಂದ ಕೂಲಿ ಕಾರ್ಮಿಕರಿಗೆ

ಉದ್ಯೋಗವಕಾಶ ಸಿಗುತ್ತದೆ. ಹಾಗೂ ಯೋಜನಾ ಬದ್ದ ಬೆಳವಣಿಗೆಯಾಗುವುದು ಎಂದು ತಿಳಿಸುತ್ತಾ ಸದರಿ

ಪ್ರದೇಶವನ್ನು "ವ್ಯವಸಾಯ" ವಲಯದಿಂದ "ವಸತಿ" ಉದ್ದೇಶಕ್ಕೆ ಭೂ ಉಪಯೋಗ ಬದಲಾವಣೆ

ತಾಲ್ಲೂಕು /

ಹೋಬಳಿ / ಗ್ರಾಮ

ದಾಸನಮರ-3 /

ವೆಂಕಟಾಪುರ

ಬೆಂಗಳೂರು ಉತ್ತರ

SRI. G.B. RAVISHANKAR, Advocates

#9 & 10, CSK Arcade, 2nd Floor, Behind Kote Anjaneya Swamy Temple, 1st Cross,
Panduranganagara, Turnakur. Mob: 9591698729.

ದಿನಾಂಕ: 02-09-2025

ಅನುಮೋದಿತ

ಭೂ ಉಪಯೋಗ

ವ್ಯವಸಾಯ

ಮಹಾಯೋಜನೆಯಂತೆ | ಕೋರಿರುವ ಭೂ

ವಿಸ್ತೀರ್ಣ

(ಎ-ಗು)

00-30

ಸಹಿ/- ಜಂಟಿ ನಿರ್ದೇಶಕರು

ನಗರ ಮತ್ತು ಗ್ರಾಮಾಂತರ ಯೋಜನೆ ಹಾಗೂ ಸದಸ್ಯ-ಕಾರ್ಯದರ್ಶಿ,

ನೆಲಮಂಗಲ ಯೋಜನಾ ಪ್ರಾಧಿಕಾರ, ನೆಲಮಂಗಲ.

ಸ.ನಂ.

ಬದಲಾವಣೆ

ಉಪಯೋಗ

#### IN THE COURT OF THE 2rd ADDITIONAL SENIOR CIVIL JUDGE AND MACT AT TUMAKURU

PETITIONERS: Chandan Kumar.Y.J -Versus RESPONDENTS: Umesha and another DRAFT PAPER PUBLICATION

Suvidha Steel Duggalamma an agent or their counsel failing which, the above said case is proceeded with and decided in his absence.

By order of the Court. Sd/- Senior Sheristedar, Senior Civil Judge & MACT at Tumakuru

ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ್ತ ಜೆ.ಎಂ.ಎಫ್.ಸಿ. ನ್ಯಾಯಾಲಯ, ರಾಮನಗರ. ಸಿ. ಮಿಸ್. ಸಂಖ್ಯೆ: 58/2025 ಅರ್ಜಿದಾರರು: 1) ಶ್ರೀಮತಿ ನರಸಮ್ಮ, ಕೊಂಂ ಲೇಟ್ ಲೇವಣ್ಣ, ವಯಸ್ತು: 95 ವರ್ಷ, 2) ಶ್ರೀಮತಿ ರೇಣುಕಮ್ಮ ಬಿನ್ ಲೇಟ್ ರೇವಣ್ಣ, ವಯಸ್ತು: 54 ವರ್ಷ, 3) ಶ್ರೀ ನಾಗರಾಯ ಬಿನ್ ಲೇಟ್ ರೇವಣ್ಣ, ವಯಸ್ತು: 51 ವರ್ಷ, 4) ಶ್ರೀಮತಿ ಸಾವಿತ್ರಮ್ಮ ಬಿನ್ ಲೇಟ್ ರೇವಣ್ಣ, ವಯಸ್ತು: 49 ವರ್ಷ, ಅರ್ಜಿವಾರರು: ರಿಂದ 4 ರವರ ವಾಸ: ಜಾಲವುಂಗಲ ಗಾಮ, ಕ

-ವಿರುದ್ಧ-ಪ್ರತಿ ಅರ್ಜಿದಾರರು: ಮಾನ್ಯ ತಹಶೀಲ್ದಾರ್ ಜನನ ಮತ್ತು ಮರಣ ನೊಂದಣಾಧಿಕಾರಿಗಳು, ರಾಮನಗರ ತಾಲ್ಲೂಕು, ರಾಮನಗರ ಜಿಲ್ಲೆ ಪತ್ರಿಕಾ ಪ್ರಕಟಣೆ.

ಈ ಪಕರಣದ 1ನೇ ಅರ್ಜಿದಾರರ ಗಂಡ ಮತ್ತು 2 ರಿಯ 4ನೇ ಆರ್ಚದಾರರ ತಂಡೆಯಾದ ಲೇಟ್ ರೇವಣ್ಣ ಬಿನ್ ಲೇಟ್ ಚಿಕ್ಕಮಾರ ರಂಗಯ್ಯ (Late. Revanna S/o Late. Chikkamara Rangainh) mara <sup>\*</sup>Rangaiah) 15-08-2011 ರಂದು ಜಾಲಮಂಗಲ ಗಾಮ, ಕೂಟಗಲ ಅರ್ಜಿದಾರರುಗಳು ಮಾನ್ಯ ಘನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುತ್ತಾರೆ. ಅರ್ಜವಾರರುಗಳು ಲೇಟ್ ರೇವಣ್ಣ ಬಿನ್ ಲೇಟ್ ಚಿಕ್ಕಮಾರ ರಂಗಯ್ಯ (Late. Revanna S/o Late. Chikkamara Rangaiah) ರವರ ಕಾನೂನುಬದ್ಧ ವಾರಸುವಾರರಾಗಿಮ್ಮ ಇವರನ್ನು ಹೊರತು ಪಡಿಸಿ ಬೇರೆ ಯಾರೂ ವಾರಸುವಾರರು ಇರುವುದಿಲ್ಲ ಒಂದು ವೇಳೆ ಲೇಟ್ ರೇವ್ಯ ಏನ್ ಲೇಟ್ ಚಕ್ಷಮಾರ ರಂಗಯ್ಯ (Late. Revanna S/o Late. Chikkamara Rangaiah) ರವರ ರು ಯಾರಾವರೂ ಇವೃಲ್ಲಿ ದಿನಾಂಕ: 06-09-202: ರಂದು ಬೆಳಿಗ್ಗೆ 11–00 ಗಂಟೆಗೆ ಘನ ವ್ಯಾಯಾಲಯದ ಮುಂ ತಮ್ಮ ತಕರಾರನ್ನು ಸಲ್ಲಿಸುವುದು. ಇಲ್ಲವಾದಲ್ಲಿ ಮಾನ ನ್ಯಾಯಾಲಯವು ಅರ್ಜಿದಾರರುಗಳ ಪರವಾಗಿ ಅದೇಶವನ್ನ

ನ್ಯಾಯಾಲಯವು ಅರ್ಜನಾರಲಾಗಿ ಎಂಬಾಗ ಆರ್ಬಂಬಾ ಹೊರಡಿಸುತ್ತದೆ ಎಂಬುದಾಗಿ ತಿಳಿಯುವುದು. ಸ್ಯಾಯಾಲಯದ ಆದೇಶದ ಮೇಲೆಗೆ, ಸಹಿ/– ತಿರಸ್ತೇದಾರರು, ಪ್ರಧಾನ ಸಿವಿಲ್ ನ್ಯಾಯಾಲೀಶರ ನ್ಯಾಯಾಲಯ, ತಿಳಿಯ ವಿಭಾಗ, ರಾಮನಗರ, ನ್ಯಾಯಾಲಯ, ಕರಿಯ ಎಫ್ಟ್. ಅರ್ಜಿವಾರರ ಪರ ವಕೀಲರು: \* ಸಕೀಲರು, ರಾಣ ಸಹಿ/- ವರಲಕ್ಷ್ಮೀ, ವಕೀಲರು, ರಾಮನಗರ ದಿನಾಂಕ: 12-08-2025

IN THE COURT OF THE SENIOR CIVIL JUDGE AT TIPTUR.

V/S JDR'S : C. Rangachar Dead by Lrs. 1(c)T.R. Vijayamala W/o Shanthakumai Aged about 38 years, R/o Muneshwara black, 4th Cross, Sri Tharasu nenapina road Opposite Chikkaganapathi Temple Malleshwaram, Bangalore 560003.

1(e) T.R. Shobha, W/o Chandrasheka

Aged about 36 years, R/o D.No.64/3, 3rd cross Near Rama temple, Biyyappanahalli, Gandhi nagara post, Bangalore 560038.

Jangalore 360038.

1(f) T.R. Jamuna W/o Srinivas,
Aged about 34 years, R/o
Anathikodihalli village, Bhaguru Hobli,
Channarayapattana Taluk Hassan District.

PAPER PUBLICATION
Whereas the above DHR has filed the petition for final decree against respondents. It is here by stated that if you are interested in contesting the said case. You are hereby notified to appear before this Hon'ble court at 11 A.M. on the 18th Day October 2025 either in person or by duly authorized advocate, failing which it will be heard and decided exparty. Given under my hand and with seal of the court this 4th Day of September 2025 at Tiptur.

SCHEDULE 1. One dwelli One dwelling siutaqated at court road Tiptur tailed and RCC roffed house bearing municipal old number 314 and revised number 426. measuring 24 number 426. measuring 24 X 26 feet assessed at Rs.28 bounded by- East : prabhuswamy's house, West : Vakkaklu Siddalingappas house, North : Muncipal Road, South Santhubayamma's house, out of which petitioner s1/2 share shown as item no.1 as per court commissioner' sketch measuring 12.0" X 26.0' bounded by East: prabhuswmy's house West: share of fathers of respondents Municipal road, Santhubayammas house.

By order of the court Sheristedar, Senior Civil Judge Tiptur. B. Mallikarjunaiah, Advocate Tiptur, Place: Tiptur, Date: 04.09.2025

ಅರ್ಜಿದಾರರು: ಹೀನಿವಾಸ ಬಿನ್ ಲೇಟ್ ಮುನಿಯಪ ವಯಸು 56 ವರ್ಷ, ವಾಸ: ಅಲಗನಹಳ್ಳಿ ಗ್ರಾಮ, ದುಗ್ಗಸಂಪ ಹೋಬಳ, ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆ

ಮಾನ್ಯ 1ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಕರ ನ್ಯಾಯಾಲಯ

ಪಿ ಅಂಡ್ ಎಸ್.ಸಿ. ಸಂಖ್ಯೆ:125/2025.

ಸಾರ್ವಜನಿಕ ಪ್ರಕಟಣೆಗಾಗಿ ಈ ಕೇಳಿಂಡ ಹೆಡ್ಯೂಲ್ ನಲ್ಲಿ ನಮೂದಿಸಿರುವ ಸ್ವತ್ತಿಗೆ ಸಂಬಂ ಪಟ್ಟಂತೆ ಮುನಿಯಪ್ಪ ಬಿನ್ ತಿರುಮಳಪ್ಪರವರು ದಿನಾಂ

: 15.07.2024 ರಂದು ವಿಲ್ಯ್ ಮರಣ ಶಾಸನವಾ ತಯಾರು ಮಾಡಿ, ವಿನಾಂಕ: 18.07.2024 ರಂದು ನೊಂದ ಮಾಡಿ ಬರೆದಿರುತ್ತಾರೆ. ಸದರಿ ಮೇಲ್ಮಂಡ ಮುನಿಯಪ್ಪ ರವರ ದಿನಾಂಕ: 19.03.2025 ರಂದು ಅಲಗನಹಳ್ಳಿ ಗ್ರಾಮದಲ್ಲಿ ಪಮ ಯಾಗಿರುತ್ತಾರೆ. ಸದರಿ ಮುನಿಯಪ್ಪ ರವರು ಅರ್ಜಿದಾರು ಹೆಸರಿಗೆ ಬರೆದಿಟ್ಟರುವ ವಿಲ್ಗೆ ಸಂಬಂಧಪಟ್ಟಂತ ಪೊಬೇಟ್ ಕೋರಿ ಅರ್ಜಿದಾರರು ಈ ಘನ ನ್ಯಾಯಾಲಯದಲ್ಲಿ ಹಿಂದೂ ಉತ್ತಾರಾಧಿಕಾರ ಅಧಿನಿಯಮದ ಕ್ರಮಾದೇಶ 276ರಡಿಯಲ್ಲಿ ಪಿ ಅಂಡ್ ಎಸ್.ಸಿ.125/2025 ರಂತೆ ದಾವೆಯನ್ನು ಸಲ್ಲಿಸಿದ್ದು, ದಾವಾ ಅನುಸೂಚಿತ ಸ್ವಕ್ತಿಗೆ ಸಂಬಂಧಪಟ್ಟಂತೆ ದಿನಾಂತ: 09.10.2025 ರಂದು ಹಾಜರಾತಿಗಾಗಿ ನಿಗದಿ ಪಡಿಸಿದ್ದು ಈ ದಿನ ಬೆಳಗ್ಗೆ 11.00 ಗಂಟೆಗೆ ಖುದಾಗಿ ಆಗಲೀ ಅಥವಾ ಪಕೀಲರ ಮೂಲಕವಾಗಲಿ ಇಲವಾದಲಿ ಪ್ರಕರಣವನು ಕಾನೂನು ಅನುಸರಿಸಿ ಏಕಪಕಿ ೕಯವಾ ತೀರ್ಮಾನಿಸಲಾಗುವುದು ಎಂದು ಈ ಮೂಲಕ ಸಾರ್ವಜನಿಕರಿ ತಿಳಿಸಲಾಗಿದೆ. ಈ ನೋರ್ಟಿಸನ್ನು ನ್ಯಾಯಾಲಯದ ಆದೇಶಾ ಮೇರೆಗೆ ನನ್ನ ಸಹಿ ಮತ್ತು ನ್ಯಾಯೂಲಯದ ಮೊಹರಿನೊಡನ ದಿನಾಂಕ: 04.09,2025ನೇ ದಿನದೆಂದು ನೀಡಲಾಗಿದೆ. ಪೆಡ್ಕೂಲ್

ಗ್ರಾಮದ ಸರ್ವೆ ನಂ.31ರ ವಿಸೀರ್ಣ 4-38 ಎಕರೆ ಜಮೀನು ಸತಿ ಚೆಕ್ಕುಬಂಧಿ: ಪೂರ್ವಕ್ಕೆ ರಸ್ತೆ, ಪಶ್ಚಿಮಕ್ಕೆ ಗೋಮಾಳ, ಉತ್ತರಕ್ಕೆ : ಕೆರೆ ಆಂಗಳ, ದಕ್ಷಿಣಕ್ಕೆ : ಮಂಜುಳಮ್ಮ ರವರ ಜಮೀನು. 2) ಮುಳಬಾಗಿಲು ತಾಲ್ಲೂಕು, ಮಗ್ಗಸಂದ್ರ ಹೋಬಳಿ, ಉತ್ತಮರು

ಗ್ರಾಮ ಪಯಾಯತಿ, ಅಲಗನಹಳ್ಳಿ ಗ್ರಾಮದ ಮನೆ ಸತ್ತಿನ ವಿ.ಕ ಖಾತೆ ನಂ.51/89ರ ಅಳತೆ ಪೂರ್ವ ಪಶ್ರಿಮ 42 ಅಡಿಗಳು ಉತ್ತರ-ದಕ್ಷಿಣ: 30 ಅಡಿಗಳ ಕಲ್ಲುಚಿತ್ವಡ ರೂಪಿಂಗ್ ಮನ ಮತ್ತು ಖಾಲಿಜಾಗ ಸೇರಿದ ಪೂರಾ ಸ್ಥಕ್ತಿಗೆ ಚೆಕ್ಕುಬಂಧಿ: ಪೂರ್ವಕ್ಕೆ ಗುರಮ್ಮ, ಪಶ್ಚಿಮಕ್ಕೆ : ಶರ್ಣರ್ ರವರ ಮನೆ, ಉತ್ತರಕ್ಕೆ : ರಸ್ತೆ, ದಕ್ಷಿಣ : ಪಾಪಯ್ಯರವರ ಖಾಲಿಜಾಗ. ನ್ಯಾಯಾಲಯದ ಆದೇಶದ ಮೇರೆಗೆ ಮುಖ್ಯ ಆಡಳತಾಧಿಕಾರಿಗಳು

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕೋಲಾರ. ಅರ್ಜಿದಾರರ ಪರ ವಕೀಲರು: ಪಿ.ಗೋವಿಂದಪ್ಪ, ಎನ್. ಮೈಲಾರಿಗೌಡ ವಕೀಲರು, ಕೋಲಾರ. ಸ್ಥಳ: ಕೋಲಾರ ದಿನಾಂಕ: IN THE COURT OF THE ASST.

REGISTRAR OF CHITS 3rd ZONE, MARGOSA ROAD, MALLESHWARAM AT BENGALURU DISPUTE No: DRB-3/CFS/05/ 2025-2026

: M/s. PAPPACHAN CHITS (INDIA) PRIVATI LIMITED., Reg. Branch Off: No. 39, FFK Towers, 1st Floor, 30th Cross, Tilaknagar Main Road, Javanagara 4th Block Bengaluru-560041.

being Rep By its Authorized Person/foreman SRI.N. MANJUNATH. OPPONENTS

Mr. Vijay P & Others 3. Mr. Durga Prasad P S/o Pothanna No.594, 14th Cross, 17th Main, Near Holy Rock Convent, Devaraj Urs Nagar, Old Guddadahalli, Bengaluru-560026. NOTICE TO OPPONENT NO.03

THROUGH PAPER PUBLICATION. Whereas the Disputant has instituted the above dispute U/s 64 of the Chit Funds Act-1982, before the Deputy

Registrar of Chits, Third Zone, Bengaluru for recovery of a sum of Rs.27,68,298/ (Rupees Twenty- Seven Lakh Sixty-Eight Thousand and Two Hundred Ninety Eight Rupees Only) from the Opponen and other reliefs. The summons issued by RPAD to the Opponent No.03, appear to be

hearing on 3/09/2025 at 3.00. PM in this Court not duly served. Therefore the said opponent hereby summoned to appear before this Court in person on.24/09/2025, at 3.00 P.M. before the Asst. Registrar of Chits, Third Zone No.146, Sahakar Soudha, Margosa Road, Malleshwaram, at Bengaluru, i they wish to contest the above dispute with all relevant documents, failing which the above dispute will be decided as per law in your absence.

Given under my hand and seal of thi office on 03/09/2025, at Bengaluru THE ASST. REGISTRAR OF CHITS. THIRD ZONE, MALLESHWARAM, AT BENGALURU

IN THE COURT OF THE PRINCIPAL CIVIL JUDGE AND J.M.F.C. AT ANEKAL C.Misc. No. 592 OF 2025

BETWEEN: 1. S. Krishnappa S/o Late Yerapp Aged about 56 years, R/at Thelagarahalli Villago Vanakanahalli Post, Kasaba Hobli, Anekal Talul

AND: The Thasildar, Anekal Taluk, Anekal.

Whereas, The Petitioners above named has file the above Petition for seeking death cortificate of & Village, Anekal Taluk, Bangalore District you are hereby informed to appear before this Hon'ble Court in Person or any Legal heirs or by a pleader duly instructed on 26.9.2025 at 11.00 A.M in forenoon, to show cause against the claim filing which the matter will be heard and determined

Given under my hand seal of the Court on thi day before mentioned the determined in your absence.

By Order of the Court, The Survey Technical Assistant And Deputy Director of Land Record Bengaluru Urban District at Bengaluru

nstnct at bengaluru Advocate for Appellants: R. CHANDRA SHEKAR No. 169/1, 2nd Floor, GirijaMalleshwara Nijaya, 1st Main, Chandramouleshwara Layout, Hunesamaranahalli Village, Jala Hobli, Yelshanka Taluk, Gangaloro Dist-552157. Moh, No. 9449513286.

ನೊಂದಣಿ ಸಂಖ್ಯೆ : 57:32866/2002-03 ದಿ:21/10/2002 ನಂ.2/ಇ, "ಜೀವನ್ ನಿಲಯ" ಮೊದಲನೇ ಮಹಡಿ, 14ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು-560040 ಇ–ಮೇಶ್ : amccsakhila@ya

2024-2025ನೇ ಸಾಅನ 23ನೇ ವಾರ್ಷಿಕ ಸಾಮಾನ್ಯ ಸಭೆಯ ಸೂಚನಾ ಪತ್ರ

ಸೆನ್ನಾನ್ಯ ಸದಸ್ಯರೇ, ನಮ್ಮ ಸಂಘದ 2024–25ನೇ ಸಾಲಿನ 23ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಸಂಘದ ಅಧ್ಯಕ್ಷರಾಣ ಶ್ರೀಮೆತಿ ರಾಜೇಶ್ವರಿ ಎಂ. ಅವರ ಅಧ್ಯಕ್ಷತೆಯಲ್ಲಿ ದಿನಾಂಕ 13–09–2025 ಶನಿವಾರ ಬೆಳಿಗ್ಗೆ 11–00 ಗಂಟೆಗೆ ಸರಿಯಾ? ದಂಬ ಹೋಟೆಲ್ ಸಭಾಂಗಣದಲ್ಲಿ, 1ನೇ ಮಹಡಿ ವಿಜಯನಗರ ಬೆಂಗಳೂರು-560040 ಇಲ್ಲಿ ನಡೆಸಲು ನಿರ್ದೇಶಕ ರಿಂಡಳಿಯವರು ನಿರ್ಣಯಿಸಿರುತ್ತಾರೆ. ಈ ಪ್ರಯುಕ್ತ ಮಾನ್ಯ ಸದಸ್ಯರು ಸಕಾಲಕ್ಕೆ ಆಗಮಿಸಿ, ಸಭೆಯ ಕಲಾಪಗಳು ಕಕ್ರಿಯವಾಗಿ ಭಾಗವಹಿಸಿ, ಈ ಕೆಳಗೆ ಸೂಚಿಸಿರುವ ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಕೋರಲಾಗಿದೆ.

ಸ್ತಿತಾ ವಿ ಜಿ

ನಾಗವಾರ ಬಳಕೆದಾರರ ಸಹಕಾರ ಸಂಘ ನಿಯಮಿತ

ದಿನಾಂಕ: 02.08.2025

ಬೆಂಗಳೂರು-560040

1ನೇ ವಲಯ, ಬೆಂಗಳೂರು ನಗರ ಜಿಲ್ಲೆ,

ಸರ್ಕಾರಿ ಪಾಠಶಾಲೆ ರಸ್ತೆ, ಬಿ.ಬಸವಲಿಂಗಪ ಭವನ ಹಿಂಭಾಗ, ನಾಗವಾರ ಅರಬಿಕ್ ಕಾಲೇಜ್ ಅಂಚೆ, ಬೆಂಗಳೂರು - 45

24-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಸೂಚನಾ ಪತ್ರ

ಮಾನ್ಯ ಸದಸ್ಯರೆ

ಶ್ರೀ ಎನ್.ಗೋಪಾಲಯ್ಯರವರ ಅಧ್ಯಕ್ಷತೆಯಲ್ಲಿ ದಿನಾಂಕ : 20.09.2025 ಶೆನಿವಾರ ಬೆಳಿಗ್ಗೆ 10.30 ಘಂಟೆಗೆ ಸರಿಯಾಗಿ ಸಂಘದ ಅವರಣ ಇಲ್ಲಿ ನಡೆಸಲು ನಿರ್ದೇಶಕ ಮಂಡಳಿಯವರು ನಿರ್ಣಯಿಸಿರುತ್ತಾರೆ ಈ ಪ್ರಯುಕ್ತ ಮಾನ್ಯ ಸದಸ್ಯರು ಸಕಾಲಕ್ಕೆ ಆಗಮಿಸಿ ಸಭೆಯ ಕಲಾಪಗಳಲ್ಲಿ ಭಾಗವಹಿಸಬೇಕೆಂದು ಈ ಆಡಳಿತ ಮಂಡಲಿ ಅಪಣೆ ಮೇರೆಗೆ



ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು (ಕರ್ನಾಟಕ ಸರ್ಕಾರದ ಅಂಗ ಸಂಸ್ಥೆ)

ಕರ್ನಾಟಕ ಸರ್ಕಾರ

No: KREIS/INFR/OTH/117/2025-ADMN/E-221454 ದಿನಾಂಕ: 04.09.2025

KREIS/2025-26/IND0081/CALL-2, ದಿನಾಂಕ: 04.09.2025ರಂದು ಟೆಂಡರ್ನ್ನು ಆಹ್ವಾನಿಸಲಾಗಿದ್ದು**, ಸದರಿ ಟೆಂಡರ್ಗೆ ಅಂತಿಮ ದಿನಾಂಕ**: 19.09.2025 ರಂದು ನಿಗದಿಪಡಿಸಲಾಗಿದೆ. ಹೆಚ್ಚಿನ ವಿವರಗಳನ್ನು ವೆಬ್ಸ್ಟೆಟ್ https://kppp.karnataka.gov.in ರಲ್ಲಿ ನೋಡಬಹುದಾಗಿದೆ.

DIPR/CP/YC/2661/2025-26 ಹಾಗೂ ಟೆಂಡರ್ ಆಹ್ವಾನ ಪ್ರಾಧಿಕಾರ, ಕ.ವ.ಶಿ.ಸಂ.ಸಂಘ

## **Bluspring**

Corporate Identity Number (CIN): L81100KA2024PLC184648 ನೋಂದಾಯಿತ ಮತ್ತು ಕಾರ್ಪೋರೇಟ್ ಕಚೇರಿ: 3/3/2, ಬೆಳ್ಳಂದೂರು ಗೇಟ್, ಸರ್ಜಾರಮರ ಮುಖ್ಯರಸ್ತೆ

1ನೇ ವಾರ್ಷಿಕ ಮಹಾಸಭೆ ಮತ್ತು ಇ-ಮತದಾನ ಕುರಿತ ಮಾಹಿತಿಯ ನೋಟೀಸು

ಈ ಸೂಚನೆಯ ಮೂಲಕ ತಿಳಿಸುವುದೇನಂದರೆ;

ಸೆಪ್ಪೆಂಬರ್ 30, 2025ರ ಮಧ್ಯಾಹ್ನ 03:00 ಗಂಟೆಗೆ (ಐಎಸ್ಟಿ) ಕಾರ್ಮೋರೇಟ್ ವ್ಯವಹಾರಗಳ ಸಚಿವಾಲಯ ("ಎಂಸಿಎ")ದಿಂದ ಹೊರಡಿಸಲಾದ ಸಾಮಾನ್ಯ ಸುತ್ತೋಲೆ ಸಂಖ್ಯೆ 09/2024 ದಿನಾಂಕ ಸೆಪ್ಟೆಂಬರ್ 19, 2024 ಮತ್ತು ಸೆಕ್ಯುರಿಟೀಸ್ ಮತ್ತು ಎಕ್ಷ್ಚೇಂಜ್ ಬೋರ್ಡ್ ಆಫ್ ಇಂಡಿಯಾ ("ಸೆಬಿ")ದಿಂದ ಹೊರಡಿಸಲಾದ ಸುತ್ತೋಲೆ SEBI/HO/CFD/CFD-PoD-2/P/CIR/2024/133 ದಿನಾಂಕ ಅಕ್ಟೋಬರ್ 03, 2024 (ಇನ್ನು ಮುಂದೆ "ಸುತ್ತೋಲೆಗಳು" ಎಂದು ಕರೆಯಲಾಗುತ್ತದೆ) ಮತ್ತು ಇತರ ಅನ್ವಯವಾಗುವ

ಜುಲೈ 31, 2025ರ ದಿನಾಂಕದ ಎಜಿಎಂ ನೋರ್ಟಿಸ್ ನಲ್ಲಿ ತಿಳಿಸಲಾದ ವ್ಯವಹಾರಗಳನ್ನು ವ್ಯವಹರಿಸಲಾಗುವುದು. 2. ಮೇಲಿನ ಸುತ್ತೋಲೆಗಳಿಗೆ ಅನುಸಾರವಾಗಿ, ಕಂಪೆನಿ/ ಡೆಪಾಸಿಟರಿ ಪಾರ್ಟಿಸಿಪೆಂಟ್ಡ್ ("ಡಿಪಿಗಳು")/ ರಿಜಿಸ್ಟಾರ್ ಮತ್ತು ಷೇರು ವರ್ಗಾವಣೆ ಏಜೆಂಟ್ ಗಳಲ್ಲಿ ("ಆರ್ಟಿಎ") ಶುಕ್ರವಾರ, ಆಗಸ್ಟ್ 29, 2025ರಂತೆ ಇ–ಮೇಲ್ ಐಡಿಗಳನ್ನು ನೋಂದಾಯಿಸಿರುವ ಎಲ್ಲಾ ಷೇರುದಾರರಿಗೆ ಎಜಿಎಂ ನೋಟೀಸ್ನನೊಂದಿಗೆ ಮಾರ್ಚ್ 31, 2025ರ ಅಂತ್ಯದವರೆಗಿನ ವಾರ್ಷಿಕ ವರದಿಯನ್ನು ಗುರುವಾರ, ಸೆಪ್ಟೆಂಬರ್ 04, 2025ರಂದು ವಿದ್ಯುನ್ನಾನ ವಿಧಾನದ ಮೂಲಕ ಕಳುಹಿಸಲಾಗಿದೆ. ಎಜಿಎಂ ನೋಟೀಸ್ ಮತ್ತು ವಾರ್ಷಿಕ ವರದಿಯು ಕಂಪನಿಯ ವೆಬ್ಸೈಟ್ https://bluspring.com/ ನಲ್ಲಿ, ಸ್ಪಾಕ್ ಎಕ್ಸ್ಚೇಂಜ್ಗಳ ವೆಬ್ಸೈಟ್ ಮತ್ತು ಸೆಂಟ್ರಲ್ ಡಿಪಾಸಿಟರಿ

ಸರ್ವೀಸಸ್ (ಇಂಡಿಯಾ) ಲಿಮಿಟೆಡ್ ("**ಸಿಡಿಎಸ್ಎಲ್**")ನ ವೆಬ್ಸೈಟ್ <u>www.evotingindia.com</u> ನಲ್ಲಿಯೂ ಸಹ ಲಭ್ಯವಿರುತ್ತದೆ. ಕಂಪೆನಿ/ ಡಿಪಿಗಳು/ ಆರ್ಟಿಎ ಗಳೊಂದಿಗೆ ತಮ್ಮ ಇ-ಮೇಲ್ ವಿಳಾಸವನ್ನು ನೋಂದಾಯಿಸಿಕೊಳ್ಳದ ಷೇರುದಾರರಿಗೆ ಎಜಿಎಂ ನೋಟೀಸ್ ಮತ್ತು ವಾರ್ಷಿಕ ವರದಿಯನ್ನು ಪ್ರವೇಶಿಸುವ ವೆಬ್-ಲಿಂಕ್ ಮತ್ತು ಕ್ಯೂಆರ್ ಕೋಡ್ ಅನ್ನು ಒದಗಿಸುವ ಪತ್ರವನ್ನು

ನಲ್ಲಿ ಸಿಡಿಎಸ್ಎಲ್ ನ ವಿದ್ಯುನ್ತಾನ ಮತದಾನ ವ್ಯವಸ್ಥೆಯ ('ರಿಮೋಟ್ ಇ–ಮತದಾನ') ಮೂಲಕ ತಮ್ಮ ಮತವನ್ನು ಚಲಾಯಿಸತಕ್ಕದ್ದು. ಕಟ್-ಆಫ್ ದಿನಾಂಕದಂದು ಅಂದರೆ ಮಂಗಳವಾರ, ಸೆಪ್ಟೆಂಬರ್ 23, 2025ರಂದು ಡೆಪಾಸಿಟರೀಸ್'ಗಳು ನಿರ್ವಹಿಸುವ ಸದಸ್ಯರ ನೋಂದಣಿ ಮಸ್ತಕ ಅಥವಾ ಫಲಾನುಭವಿ ಮಾಲೀಕರ ನೋಂದಣಿ ಮಸ್ತಕದಲ್ಲಿ ಹೆಸರುಗಳನ್ನು ದಾಖಲಿಸಿರುವ ಷೇರುದಾರರು ಮಾತ್ರ ರಿಮೋಟ್ ಇ–ಮತದಾನದ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಎಲ್ಲಾ ಷೇರುದಾರರು ಗಮನಿಸುವುದು;

ಎ) ರಿಮೋಟ್ ಇ-ಮತದಾನ ಅಥವಾ ಎಜಿಎಂನಲ್ಲಿ ಇ-ಮತದಾನ ವ್ಯವಸ್ಥೆಯ ಮೂಲಕ ಮತದಾನದ ಅರ್ಹತೆಯನ್ನು

ಬಿ) ರಿಮೋಟ್ ಇ-ಮತದಾನವು ಶನಿವಾರ, ಸೆಪ್ಟೆಂಬರ್ 27, 2025ರ ಬೆಳಿಗ್ಗೆ 09:00 ಗಂಟೆಗೆ (ಐಎಸ್ಟಿ) ಪ್ರಾರಂಭವಾಗುತ್ತದೆ ಮತ್ತು ಸೋಮವಾರ, ಸೆಪ್ಟೆಂಬರ್ 29, 2025ರ ಸಂಜೆ 05:00 ಗಂಟೆಗೆ (ಐಎಸ್ಟಿ) (ಎರಡೂ ದಿನಗಳು ಸೇರಿದಂತೆ) ಕೊನೆಗೊಳ್ಳುತ್ತದೆ.

ಸಿ) ಮೇಲೆ ತಿಳಿಸಿದ ದಿನಾಂಕ ಮತ್ತು ಸಮಯವನ್ನು ಮೀರಿ ರಿಮೋಟ್ ಇ–ಮತದಾನವನ್ನು ಅನುಮತಿಸಲಾಗುವುದಿಲ್ಲ ಮತ್ತು ಮೇಲೆ ತಿಳಿಸಿದ ಸಮಯದ ಚೌಕಟ್ಟಿನ ಅವಧಿ ಮುಗಿದ ನಂತರ ರಿಮೋಟ್ ಇ-ಮತದಾನ ಮಾಡ್ಯೂಲ್ ಅನ್ನು ನಿಷ್ಕಿಯಗೊಳಿಸಲಾಗುತ್ತದೆ.

ಡಿ) ಷೇರುದಾರರು ನಿರ್ಣಯದ ಮೇಲೆ ಮತ ಚಲಾಯಿಸಿದ ನಂತರ, ಅವನು/ಅವಳು ಅದನ್ನು ಬದಲಾಯಿಸಲು ಅವರಿಗೆ

ಅವಕಾಶವಿರುವುದಿಲ್ಲ. ಇ) ರಿಮೋಟ್ ಇ–ಮತದಾನದ ಮೂಲಕ ಮತ ಚಲಾಯಿಸದ ಷೇರುದಾರರು ಎಜಿಎಂ ಸಮಯದಲ್ಲಿ ಇ–ಮತದಾನದ ಮೂಲಕ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ರಿಮೋಟ್ ಇ-ಮತದಾನದ ಮೂಲಕ ಮತ ಚಲಾಯಿಸಿದ ಷೇರುದಾರರು

ಎಫ್) ಡಿಮೆಟೀರಿಯಲೈಸ್ಡ್ ರೂಪದಲ್ಲಿ, ಭೌತಿಕ ರೂಪದಲ್ಲಿ ಷೇರುಗಳನ್ನು ಹೊಂದಿರುವ ಷೇರುದಾರರಿಗೆ ರಿಮೋಟ್ ಇ-ಮತದಾನ ಮತ್ತು ಎಜಿಎಂ ಸಮಯದಲ್ಲಿ ಇ–ಮತದಾನ ಮಾಡುವ ವಿಧಾನ ಮತ್ತು ತಮ್ಮ ಇಮೇಲ್ ವಿಳಾಸಗಳನ್ನು ನೋಂದಾಯಿಸದ

6. ರಿಮೋಟ್ ಇ-ಮತದಾನ ಪ್ರಕ್ರಿಯೆ ಮತ್ತು ಎಜಿಎಂ ಸಮಯದಲ್ಲಿ ಇ-ಮತದಾನವನ್ನು ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ಪರಿಶೀಲಿಸಲು ಕಂಪೆನಿಯು ಶ್ರೀ ವಿ. ಶ್ರೀಧರನ್ (FCS 2347; CP 833) ಮತ್ತು ಅವರ ಅನುಪಸ್ಥಿತಿಯಲ್ಲಿ

ಶ್ರೀ ಪ್ರದೀಪ್ ಬಿ ಕುಲಕರ್ಣಿ (FCS 7260; CP 7835) ಅವರನ್ನು ಪ್ರಾಕ್ಟಿಸಿಂಗ್ ಕಂಪೆನಿ ಸೆಕ್ರೆಟರೀಸ್ ಮತ್ತು ಪಾಲುದಾರರು ಮೆ။ ವಿ. ಶ್ರೀಧರನ್ & ಅಸೋಸಿಯೇಟ್ಸ್, ಕಂಪೆನಿ ಸೆಕ್ರೆಟರೀಸ್, ಬೆಂಗಳೂರು ಇವರನ್ನು ಪರಿಶೀಲಕರನ್ನಾಗಿ ನೇಮಿಸಿದೆ. ಇದರ ಫಲಿತಾಂಶಗಳನ್ನು ಕಂಪೆನಿಯ ವೆಬ್ಸೈಟ್, ಸ್ಟಾಕ್ ಎಕ್ಸ್ ಚೇಂಜ್ ಗಳು ಮತ್ತು ಸಿಡಿಎಸ್ ಎಲ್ ನಲ್ಲಿ ಘೋಷಿಸಲಾಗುತ್ತದೆ.

. ಡಿಮ್ಯಾಟ್ ವಿಧಾನದಲ್ಲಿ ಷೇರುಗಳನ್ನು ಹೊಂದಿರುವ ಮತ್ತು ತಮ್ಮ ಕಿವೈಸಿ ವಿವರಗಳನ್ನು ನವೀಕರಿಸದ ಷೇರುದಾರರು ತಮ್ಮ ಇಮೇಲ್ ಐಡಿ ಮತ್ತು ಇತರ ಕೆವೈಸಿ ವಿವರಗಳನ್ನು ತಮ್ಮ ಡಿಪಿಗಳ ಮೂಲಕ ತಮ್ಮ ಡೆಪಾಸಿಟರೀಸ್ಗಳೊಂದಿಗೆ ನೋಂದಾಯಿಸಿಕೊಳ್ಳುವಂತೆ

8. ಸಿಡಿಎಸ್ಎಲ್ನ ಇ–ಮತದಾನ ವ್ಯವಸ್ಥೆಯಿಂದ ಎಜಿಎಂನಲ್ಲಿ ಹಾಜರಾಗುವ ಮತ್ತು ರಿಮೋಟ್ ಇ–ಮತದಾನಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳು ಅಥವಾ ಸಮಸ್ಯೆಗಳಿದ್ದಲ್ಲಿ, ಷೇರುದಾರರು ಸಿಡಿಎಸ್ಎಲ್ ವೆಬ್ಸೈಟ್ನಲ್ಲಿ ಲಭ್ಯವಿರುವ ಪದೇ ಪದೇ ಕೇಳಲಾಗುವ ಪ್ರಶ್ನೆಗಳು ('ಎಫ್ಎಕ್ಕೂ') ಮತ್ತು ಇ–ಮತದಾನ ಕೈಪಿಡಿಯನ್ನು ನೋಡಬಹುದು ಅಥವಾ helpdesk.evoting@cdslindia.com ಗೆ ಇಮೇಲ್ ಬರೆಯಬಹುದು ಅಥವಾ ಟೋಲ್-ಫ್ರೀ ಸಂಖ್ಯೆ 1800 21 09911 ನಲ್ಲಿ ಸಂಪರ್ಕಿಸಬಹುದು ಅಥವಾ irg@integratedindia.in ನಲ್ಲಿ ಆರ್ಟಿಎರವರನ್ನು ಸಂಪರ್ಕಿಸಬಹುದು.

ಅರ್ಜುನ್ ಮಖೇಚಾ

ಕಂಪನಿ ಕಾರ್ಯದರ್ಶಿ ಮತ್ತು ಅನುಸರಣೆ ಅಧಿಕಾರಿ ಸದಸ್ಯತ್ವ ಸಂಖ್ಯೆ: ACS 29253

ವಾ.ಸಾ.ಸಂ.ಇ/ಕಲಬುರಗಿ/467/ಕೆ.ಎಸ್.ಎಂ.ಸಿ.&ಎ/2025-26

ಕರ್ನಾಟಕ ಸರಕಾರ

ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕಲಬುರಗಿ (ಕರ್ನಾಟಕ ಸರಕಾರ ಸ್ವಾಯತ್ತ ಸಂಸ್ಥೆ)

ಸಂಖ್ಯೆ: GIMS/KLB/Tender/HNS/CR/72/2025-26/1490

ಇ–ಮೇಲ್: directorgimsgulbarga@gmail.com ದೂ.08472–260252 ದಿನಾಂಕ:-04/09/2025

#### :: ಟೆಂಡರ ಪ್ರಕಟಣೆ ::

2025-26ನೇ ಸಾಲಿಗೆ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕಲಬುರಗಿಯ ಮಹಾವಿದ್ಯಾಲಯ, ಆಸ್ತತ್ರೆಯ ವಿವಿಧ ವಿಭಾಗಗಳಲ್ಲಿ ಹಾಗೂ ಟ್ರಾಮಾಕೇರ್ ಆಸ್ತತ್ರೆಯಲ್ಲಿ ಉಪಯೋಗಿಸಲು ಬೇಕಾಗಿರುವ ಎಚ್.ಎನ್.ಎಸ್. (ಸ್ವಚ್ಚತಾ) ಸಾಮಾಗ್ರಿಗಳನ್ನು ಖರೀದಿಸಲು ಅಧೀಕೃತ ಏಜೇನ್ನಿ (ಸಂಸ್ಥೆ) ಯವರಿಂದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆಯ (KTPPAct) ಅಧಿನಿಯಮ 1999 ಮತ್ತು ನಿಯಮಗಳು 2000 ರ ಪ್ರಕಾರ ದ್ವಿ–ಲಕೋಟೆ ಪದ್ಧತಿಯಲ್ಲಿ ಇ–ಪ್ರೋಕ್ಯೂರ್ ಮೆಂಟ ಮೂಲಕ ಟೆಂಡರ ಕರೆಯಲಾಗಿದೆ. ಎಲ್ಲ ವಿವರಗಳು https://kppp.karnataka.gov.in ಜಾಲತಾಣದಲ್ಲಿ

01) ಟೆಂಡರ್ ಪ್ರಕಟಣೆ ದಿನಾಂಕ : No. GIMS/KLB/Tender/HNS/CR/72/2025-26 Date: 04-09-2025 No: DME/2025-26/IND1653, 02) ಅನ್ಲೈನ್ನಲ್ಲಿ ಟೆಂಡರ್ ಫಾರಂಗಳನ್ನು ಡೌನ್ಲೇಡ್ ಮಾಡಿಕೊಂಡು, ಟೆಂಡರ್ ಅನ್ನು E-Procurement Portal ಮುಖಾಂತರ ಸಲ್ಲಿಸಲು ಕೊನೆಯ ದಿನಾಂಕ : 20–09–2025 ಸಾಯಂಕಾಲ 4:30ಕ್ಕೆ 03) ಆನಲೈನ್ ಮುಖಾಂತರ ಪ್ರಶ್ನೆಗಳನ್ನು ಸಲ್ಲಿಸುವ ಕೊನೆಯ ದಿನಾಂಕ : 11-09-2025 ಸಾಯಂಕಾಲ 5.00 ಗಂಟೆಯ ವರೆಗೆ, 04) ಟೆಂಡರ ಮೂರ್ವಭಾವಿ ಸಭೆ : ದಿನಾಂಕ:15-09-2025 ಬೆಳಿಗ್ಗೆ 11:30ಕ್ಕೆ, 05) ತಾಂತ್ರಿಕ ಲಕೋಟೆ ತೆರೆಯುವ ದಿನಾಂಕ: 22-09-2025 ಸಾಯಂಕಾಲ 5:00ಕ್ಕೆ, 06) ಹಣಕಾಸಿನ ಲಕೋಟೆಯನ್ನು ತೆರೆಯುವ ದಿನಾಂಕ: 23-09-2025 ಬೆಳಿಗ್ಗೆ 11:30ಕ್ಕೆ, 07) ಟೆಂಡರನ ಮೊತ್ತ : ರೂ.1,07,61,269/-, 08) ಟೆಂಡರ್ ನೊಂದಿಗೆ ಪಾವತಿಸಬೇಕಾದ ಇ.ಎಂ.ಡಿ ಮೊತ್ತ : ರೂ.1.61.500/-, 09) ವ್ಯವಹರಿಸಬೇಕಾದ ಅಧಿಕಾರಿ ಹಾಗೂ ವಿಳಾಸ, ದೂರವಾಣಿ ಸಂಖ್ಯೆ (ರಜಾ ದಿನಗಳನ್ನು ಹೊರತುಪಡಿಸಿ) : ನಿರ್ದೇಶಕರು, ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕಲಬುರಗಿ. ದೂರವಾಣಿ ಸಂಖ್ಯೆ: 08472–260252, Office Email: directorgimsgulbarga@gmail.com Cell:+91 9482093568, Tender Section Email: gimstenderklb22@gmail.com, Cell:+91 9972688602

> ಸಹಿ/- ನಿರ್ದೇಶಕರು, ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕಲಬುರಗಿ.

M.V.C. NO.354/2023 Respondent No.1: Umesh S/o Shivalingaiat

Aged about 40 Years R/o 16, 8th cross Srikanteshwaranagara, Mahalakshmi Layout Bennaluru-560 089 (RC-Owner of Passenge Auto Riksha bearing Reg. No.KA-02-AH-9800 WHEREAS, the above petitioner has institute a petition against the respondents seeking grant of compensation for the injuries sustained in the motor vehicle accident, which occurred on 07-01-2023 at 10:45 pm, opp Ganapathinagara, Bengaluru, due to the rash and negligent driving of Passanger AutoRiksha bearing. Reg. No.KA-02-AH-9800 by its driver. The above respondent No.1 is called upon to appear before this Hon'ble Court on: 14-10-2025 at 11:00 am., either in person or through

Given under my hand and seal of the court o this 04 day of Sept. 2025 at Turnakuru Advocate for the petitioner

Sd/- R.Anjalidevi, B.A., LL.B Advocate, Turnakuru District

IN THE COURT OF THE ASST.

REGISTRAR OF CHITS 3rd ZONE, MARGOSA ROAD, MALLESHWARAM, AT BENGALURU DISPUTE No: DRB-3/CFS/ 02/2025-2026

DISPUTANT : M/s. MUTHOOT PAPPACHAN CHITS (INDIA) PRIVATE LIMITED., Reg. Branch Off: No. 39, FFK Towers, 1st Floor, 30th Cross, Tilaknagar Main Road, Jayanagara 4th Block, Bengaluru-560041.

being Rep By its Authorized Person, foreman SRI.N. MANJUNATH. OPPONENTS Mr. Bore Gowda & Others

1. Mr. Bore Gowda S/o Ramachandrayya R/at No.5, 5th Cross, Laksmana Nagar, Hegganahalli, V. N. Post, Bengaluru

NOTICE TO OPPONENT NO.01 THROUGH PAPER PUBLICATION. Whereas the Disputant

nstituted the above dispute U/s 64 of the Chit Funds Act-1982, before the Deputy Registrar of Chits, Third Zone, Bengaluru, for recovery of a sum of Rs.26,04,234/-[Rupees Twenty-Six Lakh Four Thousand and Two Hundred Thirty-Four Rupees Only) from the Opponent and other reliefs.

The summons issued by RPAD to th Opponent No.01, appear to be hearing on 3/09/2025 at 3.00. PM in thi Court not duly served. Therefore, the said opponent hereby summoned to appear before this Court in person on 24/09/2025, at 3.00 P.M. before the Asst. Registrar of Chits, Third, Zone, No. 146, Sahakar Soudha, Margosa Road, Malleshwaram, at Bengaluru, if they wish to contest the above dispute, with all relevant documents, failing which the above dispute will be decided as per law in your absence

Given under my hand and seal of thi office on 03/09/2025, at Bengaluru THE ASST. REGISTRAR OF CHITS. THIRD ZONE, MALLESHWARAM, AT BENGALURU

ಸಿಟಿಎಸ್.ನಂ.4821/26, 4821/27, ಆರ್.ಎಸ್.ನಂ.1005, 🗇

Email: itstaff\_ulb\_belgaum@yahoo.com, Website: www.belgaumcity.mrc.gov.ir

(ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಮೋರ್ಟಲ್) ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಆದೇಶ 1999 – 2000 ಪ್ರಕಾರ ಆ್ಚಕ್ಷ 2000 ನಿಯಮದಂತೆ ಮಹಾನಗರ ಪಾಲಿಕೆ ಬೆಳಗಾವಿ ಇವರಿಂದ ವರ್ಷ 2025-26 ನೇ ಸಾಲಿನ 15 ನೇ

ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್ ಮುಖಾಂತರ ಅಹ್ವಾನಿಸಲಾಗಿದೆ. ಹೆಚ್ಚಿನ ವಿವರಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಮೋರ್ಟಲ್ ವೆಬ್ಸೈಟ್ : https://www.kppp.karnataka.gov.in ನಲ್ಲಿ ವೇಳಾ ಪಟ್ಪಿಯೊಂದಿಗೆ ಪಡೆಯಬಹುದಾಗಿದೆ. ಒಂದು ವೇಳೆ ತಾಂತ್ರಿಕ ಕಾರಣಗಳಿಂದ ಸದರಿ ಟೆಂಡರಿನಲ್ಲಿ ಯಾವುದಾದರು ಬದಲಾವಣೆಯಾದಲ್ಲಿ ಸದರಿ ಬದಲಾವಣೆಯ ವಿವರಗಳನ್ನು

ಕಾರ್ಯಪಾಲಕ ಅಭಿಯಂತರ ಕಛೇರಿ, ಕ.ನ.ನೀ.ಸ ಮತ್ತು ಒ.ಚ ಮಂಡಳಿ, ವಿಭಾಗ, ಎಂ.ಜಿ.ರಸ್ತೆ ರವೀಂದ್ರ ನಗರ, ಹಾಸನ-573201 ದೂ.ಸಂಖ್ಯೆ: 08172-268708 ಇ-ಮೇಲ್:

25/WT/WORK-INDENT388 ಕಾಮಗಾರಿಯ ಹೆಸರು:- JHA AMRUT-2.0 ಯೋಜನೆಯಡಿ ಬೇಲೂರು ಪಟ್ಟಣದಲ್ಲಿ ಮಲಿನ ನೀರು ಶುದ್ದೀಕರಣ ಘಟಕದ ಹತ್ತಿರ ಹೊರ ಹರಿವು ಕೊಳವೆ ಮಾರ್ಗ ದುರಸ್ಥಿ, chlorine contact tank ಗೆ ಟೈಲ್ಫ್ ಗಳನ್ನು ಅಳವಡಿಸುವುದು ಮತ್ತು 5 ಎಮ್.ಎಲ್.ಡಿ ಸಾಮರ್ಥ್ಯದ ಮಲಿನ ನೀರು ಶುದ್ಧೀಕರಣ ಘಟಕಕ್ಕೆ 117 kWp ಸಾಮರ್ಥ್ಯದ ಮೇಲ್ಫಾವಣಿ ಸೋಲಾರ್ ಪವರ್ ಪ್ಲಾಟ್ ಅಳವಡಿಸಿ ಚಾಲನೆಗೊಳಿಸುವ ಕಾಮಗಾರಿ. ಟೆಂಡರ್ ಅಂದಾಜು ಮೊತ್:-ರೂ.62.03 ಲಕ್ಷಗಳು. ಟೆಂಡರ್ ದಾಖಲೆಯ ಬೆಲೆ:– ಕೆಪಿಪಿಪಿ ಪೋರ್ಟಲ್ನಂತೆ. ಟೆಂಡರ್ ಭದ್ರತೆ ಮೊತ್ತ:- ರೂ.1.24/- ಟೆಂಡರ್ ಸಂಖ್ಯೆ:– ಕೆಪಿಪಿಪಿ –ಫೋರ್ಟಲ್ನಲ್ಲಿ KUWSDB/2025-25/WT/| WORK-INDENT389 ಕಾಮಗಾರಿಯ ಹೆಸರು:– JHA AMRUT-2.0 ಯೋಜನೆಯಡಿ ಅರಸೀಕೆರೆ ನಗರದಲ್ಲಿರುವ 12 ಎಮ್.ಎಲ್.ಡಿ ಸಾಮರ್ಥ್ಯದ ಮಲಿನ ನೀರು ಶುದ್ಧೀಕರಣ ಘಟಕದ Electromechanical Equipment ಗಳ ದುರಸ್ಥಿ ಮತ್ತು ಸೇವೆ, online monitoring ಅಳವಡಿಸಿ ಚಾಲನೆಗೊಳಿಸುವುದು ಮತ್ತು 12 ಎಮ್.ಎಲ್.ಡಿ ಸಾಮರ್ಥ್ಯದ ಮಲಿನ ನೀರು ಶುದ್ದೀಕರಣ ಘಟಕಕ್ಕೆ 50 kWp ಸಾಮರ್ಥ್ಯದ ಮೇಲ್ಪಾವಣಿ ಸೋಲಾರ್ ಪವರ್ ಪ್ಲಾಟ್ ಅಳವಡಿಸಿ ಚಾಲನೆಗೊಳಿಸುವ ಕಾಮಗಾರಿ. ಟೆಂಡರ್ ಅಂದಾಜು ಮೊತ್ತ:– ರೂ.80.97 ಲಕ್ಷಗಳು. ಟೆಂಡರ್ ದಾಖಲೆಯ ಬೆಲೆ:- ಕೆಪಿಪಿಪಿ ಪೋರ್ಟಲ್ನಾಂತೆ. ಟೆಂಡರ್ ಭದ್ರತೆ ಮೊತ್:-ರೂ.1.62/– ಪೂರ್ಣಗೊಳಿಸಿದ ಟೆಂಡರನ್ನು ಸಲ್ಲಿಸುವ ಕೊನೆಯ ದಿನಾಂಕ ಮತ್ತು ಸಮಯ:–ದಿ:11.09.2025 17.30 ಘಂಟೆವರೆಗೆ, ತಾಂತ್ರಿಕ ಟೆಂಡರ್ ತೆರೆಯುವ ದಿನಾಂಕ ಮತ್ತು ಸಮಯ:– ದಿ:15.09.2025 11.30 ಘಂಟೆಯ ನಂತರ, ಆರ್ಥಿಕ ಟೆಂಡರ್ ತೆರೆಯುವ ದಿನಾಂಕ ಮತ್ತು ಸಮಯ:-ದಿ:16.09.2025 11.30 ಘಂಟೆಯ ನಂತರ ಇ–ಟೆಂಡರ್ ವಿಧಾನದಲ್ಲಿ ಭಾಗವಹಿಸಲು ಅಥವಾ ಹೆಚ್ಚಿನ ವಿವರಗಳನ್ನು ಪಡೆಯಲು ವೆಬ್ಸೈಟ್ https://kppp.karnatarka.gov.in ಹಾಗೂ ಕೆಳ ಸಹಿದಾರರ ಕಛೇರಿ ವೇಳೆಯಲ್ಲಿ ಸಂಪರ್ಕಿಸಿ ಪಡೆಯಬಹುದು.

ಸಹಿ/-ಕಾರ್ಯಪಾಲಕ ಅಭಿಯಂತರು ಕ.ನ.ನೀ.ಸ. ಮತ್ತು

ಒ.ಚ. ಮಂಡಳಿ, ವಿಭಾಗ, ಹಾಸನ ಸಾಸಂಇ/ಹಿಸನಿ/ಹಾಸನ/522/ಕೆಎಸ್ಎಂಸಿಎ/2025–26

### ಬೆಳಗಾವಿ ಮಹಾನಗರ ಪಾಅಕೆ ಸುಭಾಷನಗರ, ಬೆಳಗಾವಿ. ದೂರವಾಣಿ: 0831-2405304,

ಗುತ್ತಿಗೆ ಸಂಖ್ಯೆ : ಮ.ನ.ಪಾ./ಆ.ಶಾ./ಘ.ವ.ನಿ./ಟಿ.ಎನ್.ಡಿ/ಕೆಪಿಪಿಪಿ/05/ 2025-26 ದಿನಾಂಕ: 04-09-2025

ಟೆಂಡರ್ ಪ್ರಕಟಣಿ

ಹಣಕಾಸು ಯೋಜನೆಯ ನಿರ್ಭಂದಿತ ಅನುದಾನದಡಿ ಮಂಜೂರಾದ **ವಿವಿಧ** 01 ಕಾಮಗಾರಿಗಳಿಗೆ ಹಾಗೂ ಪಾಲಿಕೆ ನಿಧಿಯಲ್ಲಿ 02 ಕಾಮಗಾರಿಗಳಿಗೆ ಟೆಂಡರ್ನ್ನು

ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಬೋರ್ಟಲ್ ನಲ್ಲಿ ಮಾತ್ರ ಪ್ರಕಟಿಸಲಾಗುವುದು.

ಸಹಿ/- ಆಯುಕ್ತರು, ಮಹಾನಗರ ಪಾಲಿಕೆ, ಬೆಳಗಾವಿ.

eehassan708@gmail.com

ಅಲ್ಪವಾಧಿ ಟೆಂಡರ್ ಪ್ರಕಟಣೆ (ಕೆಪಿಪಿಪಿ –

ಪೋರ್ಟಲ್ ಮುಖಾಂತರ)

ಟೆಂಡರ್ ಸಂಖ್ಯೆ:– ಕೆಪಿಪಿಪಿ –ಪೋರ್ಟಲ್ನಲ್ಲಿ KUWSDB/2025-

ದಿನಾಂಕ: ಸೆಪ್ಟೆಂಬರ್ 04, 2025 : ಬೆಂಗಳೂರು

Sadashivaiah Aged about 54 Years, R/at.No.283/1 Venkataswamy Reddy layout, Banahahalli Village Attibele Hobli,Anekal Taluk, Bangalore District.

PUBLIC NOTICE

By order of the Court, Sheristedar, Civil Judge (Sr. Dn.) & JMFC Court, Anekal.

Advocate for Petitioners

Sri. B. Lokesh & Smt. R. Vidya Shree

Advocates No. 5, STB Complex, Anekal-562 106.

95/2137
WHEREAS, the appellants filed an appeal for set-aside the podi or division of the land bearing Sub-Sy, No. 103/1, 103/2, 103/3 of Hosahali Village, Jela Hobli, Yelahanke Taluk, Bengaluru Urban Dist, against you and other respondents. You have one of the party in the said appeal and it is very much necessary for appearance in the said appeal, therefore the appealments and set the said speal, therefore the appealments and set the stress through pages publication as ner appearance in the said appeal, therefore the appellants take steps through peage publication as per order of this Honble Authority for service of notice/summons, hance hereby call upon you to appear before this Honble Authority in person or by a pleader duly instructed and able to answer all material question relating to appeal or who shall be accompanied by some person able to answer all such

Given under my hand and the seal of the Court, on this 02/09/2025

ಮುಖ್ಯಕಾರ್ಯನಿರ್ವಾಹಣಾಧಿಕಾರಿ

ನಮ್ಮೆ ಸಂಘದ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಸಂಘದ ಅಧ್ಯಕ್ಷರಾಣ

ಅಶೋಕ್.ವಿ, ಕಾರ್ಯದರ್ಶಿ

ನಂ.8, ಎಂಎಸ್ಬಿ-1, 6ನೇ ಮತ್ತು 7ನೇ ಮಹಡಿ, ಕರ್ನಾಟಕ ಮಾರ್ಕೆಟಿಂಗ್ ಫೆಡರೇಷನ್ ಬಿಲ್ಡಿಂಗ್, ಕನ್ನಿಂಗ್ಹ್ಯಾಂ ರೋಡ್, ಬೆಂಗಳೂರು - 560052.

ಟೆಂಡರ್ ಪ್ರಕಟಣೆ (ಇ-ಪ್ರೊಕ್ಯೂರ್ ಮೆಂಟ್ ಮೂಲಕ ಮಾತ್ರ) ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ/ಕಾಲೇಜುಗಳಿಗೆ ಗ್ರೈಂಡರ್ಗಳನ್ನು ಒದಗಿಸಲು ಇ-ಮೋರ್ಟಲ್ ಮುಖಾಂತರ ಆಹ್ರಾನಿಸಲಾದ ಅಲಾವಧಿ ಮರು ಟೆಂಡರ್ ಸಂಖ್ಯೆ

ಸಹಿ/- ಜಂಟಿ ನಿರ್ದೇಶಕರು (ಆಡಳಿತ)

ಬ್ಲೂಸ್ಪ್ರಿಂಗ್ ಎಂಟರ್ಪ್ರೈಸಸ್ ಲಿಮಿಟೆಡ್

ಬೆಳ್ಳಂದೂರು, ಬೆಂಗಳೂರು, ಬೆಂಗಳೂರು ದಕ್ಷಿಣ, ಕರ್ನಾಟಕ, ಭಾರತ, 560 103; ದೂ.: 080-6105 6001 ವೆಬ್ ಸೆಟ್: www.bluspring.com; ಇ-ಮೇಲ್: corporatesecretarial@bluspring.com

ಬ್ಲೂಸ್ಪಿಂಗ್ ಎಂಟರ್ಪ್ರೈಸಸ್ ಲಿಮಿಟೆಡ್ ("ಕಂಪನಿ") ಯ 1ನೇ (ಒಂದನೇ) ವಾರ್ಷಿಕ ಮಹಾಸಭೆ ("ಎಜಿಎಂ") ಅನ್ನು ಮಂಗಳವ ಕಾನೂನಿಂತೆ ವೀಡಿಯೊ ಕಾನ್ಫರೆನ್ನಿಂಗ್ ("ವಿಸಿ") / ಅದರ್ ಆಡಿಯೋ–ವಿಷುವಲ್ ಮೀನ್ಸ್ ("ಒಎವಿಎಂ") ಮೂಲಕ ಗುರುವಾರ

ಗುರುವಾರ, ಸೆಪ್ರೆಂಬರ್ 04, 2025ರಂದು ಕಳುಹಿಸಲಾಗಿದೆ. . ಭೌತಿಕ ರೂಪದಲ್ಲಿ ಅಥವಾ ಡಿಮೆಟೀರಿಯಲೈಸ್ಡ್ ರೂಪದಲ್ಲಿ ಷೇರುಗಳನ್ನು ಹೊಂದಿರುವ ಷೇರುದಾರರು <u>www.evotlngindia.com</u>

ನಿರ್ಧರಿಸಲು ಕಟ್-ಆಫ್ ದಿನಾಂಕವು ಮಂಗಳವಾರ, ಸೆಪ್ಟೆಂಬರ್ 23, 2025 ಆಗಿರುತ್ತದೆ.

ಎಜಿಎಂನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ, ಆದಾಗ್ಯೂ, ಅವರು ಎಜಿಎಂನಲ್ಲಿ ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ.

ಷೇರುದಾರರಿಗೆ ವಿಸಿ/ಒಎವಿಎಂ ಮೂಲಕ ಎಜಿಎಂನಲ್ಲಿ ಭಾಗವಹಿಸುವ ವಿಧಾನಗಳನ್ನು ಎಜಿಎಂ ಸೂಚನೆಯಲ್ಲಿ ನೀಡಲಾಗಿದೆ.

ಬ್ಲೂಸ್ಪಿಂಗ್ ಎಂಟರ್ಪ್ರೈಸಸ್ ಲಿಮಿಟೆಡ್ ಪರವಾಗಿ

questions, on 16/09/2025 at 03:00 PM., to answer Take notice that in default of your appearance on the day before mentioned the suit will be heard and

ಶ್ರೀ ಅಖಲ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.

ನಿರ್ದೇಶಕ ಮಂಡಳಿಯ ಅಪ್ಪಣೆ ಮೇರೆಗೆ